

ಅಂಬೇಡ್ಕರ್ ಮತ್ತು ಗಾಂಧಿಜಿ ಅವರ ಗೃಹಿಕೆಯ ಪ್ರಜಾಪ್ರಭುತ್ವ

ಡಾ.ಎಂ.ರಾಜಪ್ಪಾಜಿ.¹

ಭಾರತೀಯ ನೆಲದಲ್ಲಿ ರಾಷ್ಟ್ರಕ ಕುಟುಂಬಗಳಿಂದ ಹುಟ್ಟಿ ಬಂದಿರುವಂಥ ಅಂಬೇಡ್ಕರ್ ಮತ್ತು ಗಾಂಧಿಜಿ ಅವರು ನಮ್ಮ ದೇಶವನ್ನು ದೇಶಿಯ ಮತ್ತೀಯವಾದಿತ್ವ ಶಕ್ತಿಗಳಿಂದ ಮತ್ತು ಬಾಹ್ಯ ಆರ್ಕಿವುಣಿಕಾರಿ ವಿದೇಶಿ ಶಕ್ತಿಗಳಿಂದ ರಕ್ಷಿಸಿ, ದೇಶದ ಅಖಿಂಡತೆಯನ್ನು ಸಾಧಿಸಿರುವ ಪ್ರಧಾನ ಸೇನಾನಿಗಳಾಗಿದ್ದಾರೆ. ಅಂಬೇಡ್ಕರ್ ಮತ್ತು ಗಾಂಧಿಜಿ ಇಬ್ಬರು ಭಾರತಾಂಬೆಯ ಹೆಮ್ಮೆಯ ಸುಮತ್ತರು. ಅಂಬೇಡ್ಕರ್ ಅವರು ಒಬ್ಬ ಹುಟ್ಟಿ ರಾಷ್ಟ್ರಪ್ರೇಮಿ ಹಾಗೂ ಭಾರತ ಸಂವಿಧಾನದ ಪ್ರಧಾನ ಶಿಲ್ಪಿ. ಗಾಂಧಿಜಿ ಅವರು ಭಾರತದ ಪ್ರಖಿರ ವಿಶ್ವಶೈಷಣಿ ರಾಷ್ಟ್ರೀಯವಾದಿ. ಭಾರತೀಯ ನೆಲದಲ್ಲಿ ಹುಟ್ಟಿದಂಥ ಈ ಇಬ್ಬರು ಮಹಾನ್ ಸಮಾజ ಸುಧಾರಕರು ಮತ್ತು ರಾಜಕೀಯ ಮುಶ್ಸರ್ದಿಗಳು ಕೂಡ ಹುಟ್ಟಿ ಪ್ರಜಾಪ್ರಭುತ್ವವಾದಿಗಳಾಗಿರುತ್ತಾರೆ. ಈ ಪ್ರಖ್ಯಾತ ರಾಜಕೀಯ ನೇತಾರರ ಚಿಂತನಾ ದರ್ಶನಗಳು ಭಾರತೀಯ ಪ್ರಜಾಪ್ರಭುತ್ವದ ಬಾಹ್ಯ ರೇಖೆಗಳು ಹೆಚ್ಚು ಬಲಯುತವಾದಂಥ ಆಕಾರವನ್ನು ಹೊಂದಿರುತ್ತವೆ. ಇವರು ಮೂಲಕ ಸಾಮಾಜಿಕಶಾಂತಿಯ ವಿರೋಧ, ರಾಜಕೀಯ ಹಾಗೂ ಸಮಾಜದ ಬಗೆಗೆ ಪ್ರಖಿರವಾದಂಥ ವಿಚಾರಧಾರೆಗಳಲ್ಲಿ ಸಾಮ್ಯತೆಯ ಅಭಿಪ್ರಾಯಗಳನ್ನು ಹೊಂದಿದ್ದರೂ ಕೂಡ ಅಂಬೇಡ್ಕರ್ ಮತ್ತು ಗಾಂಧಿಜಿ ಅವರನ್ನು ಪರಸ್ಪರ ವಿರೋಧಿಗಳಿಂದು ಹೆಚ್ಚು ಪರಿಗಳಿತಗೊಂಡಿರುತ್ತದೆ. ಆದರೆ, ಅದರಿಂದಾಚೇಗೂ ಕೂಡ ಈ ಆದರ್ಶ ಮಾದರಿಯ ನಾಯಕರ ತತ್ವ ಹಾಗೂ ಆದರ್ಶನೀಯ ಧಾರೆಗಳನ್ನು ಭಾರತೀಯ ಸಮಾಜವು ಪ್ರಧಾನ ನೆಲೆಯಲ್ಲಿಯೇ ಹೆಚ್ಚು ಹೆಚ್ಚು ಅಧ್ಯುಸಬೇಕಾದಂಥ ಜರೂರು ಸಮಾಜದಲ್ಲಿನ ಇರುತ್ತದೆ ಎಂಬುದನ್ನು ಎಂದಿಗೂ ತಣ್ಣಿ ಹಾಕುವಂತಿಲ್ಲ.

ಅಂಬೇಡ್ಕರ್ ಮತ್ತು ಗಾಂಧಿಜಿ ಅವರು ಪ್ರಭುತ್ವ ಭಾರತವನ್ನು ನಿರ್ಮಾಣ ಮಾಡಿದಂಥ ಮಹಾನ್ ಅಗ್ರಮಾನ್ಯರು. ಭಾರತ ದೇಶವನ್ನು ಒಂದು ಪ್ರಜಾಸತ್ತಾತ್ಮಕ ಮೌಲ್ಯಗಳ ತಳಹದಿಯ ಮೇಲೆ

¹.ಅಧ್ಯಾಪಕರು. ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ. ಮೈಸೂರು ವಿಶ್ವವಿದ್ಯಾನಿಲಯ, ಮಾನಸ ಗಂಗೋತ್ತಿ, ಮೈಸೂರು

ಮನರ್ ರಚಿಸಬೇಕೆಂದು ಹೋರಾಟವನ್ನು ಮಾಡಿದವರು. ಅಂದರೆ, ಅಂಬೇಷ್ಟ್‌ರ್ ಅವರು ಭಾರತೀಯ ಸಂದರ್ಭದ ಜಾತಿ ಮನಸ್ಸಿನ ವೈದಿಕರು ಮತ್ತು ಸಾಮ್ರಾಜ್ಯಶಾಹಿಯವರೊಂದಿಗೆ ಸೇಣಿಸಿದರೆ, ಗಾಂಥಿಜಿ ಅವರು ಹೆಚ್ಚು ಹೆಚ್ಚು ವಿದೇಶಿ ಮೂಲದ ಬಿಳಿಯ ಬಣ್ಣದ ಆಂಗ್ಲರೊಡನೆ ಪ್ರವಿರವಾದ ಹೋರಾಟವನ್ನು ಮಾಡಿದವರು. ಅಂಬೇಷ್ಟ್‌ರ್ ಅವರು ತಮ್ಮ ಬದುಕಿನ ಉದ್ದಕ್ಕೂ ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ಹೋರಾಟ ಮಾಡಲು ಪ್ರಜಾಸತ್ತಾತ್ಮಕ ಮತ್ತು ಸಂವಿಧಾನಾತ್ಮಕ ಮಾರ್ಗವನ್ನು ಅನುಸರಿಸಿದ್ದರು. ಹಾಗೆಯೇ, ಗಾಂಥಿಜಿ ಅವರು ತಮ್ಮ ಬದುಕಿನ ಉದ್ದಕ್ಕೂ ಉಪವಾಸ ಮತ್ತು ಅಹಿಂಸಾತ್ಮಕ ಮಾರ್ಗವನ್ನು ಅನುಸರಿಸಿದ್ದರು. ಈ ಮೂಲಕ ಅಂಬೇಷ್ಟ್‌ರ್ ಮತ್ತು ಗಾಂಥಿಜಿ ಇಬ್ಬರು ಕೂಡ ತಮ್ಮ ಗುರಿ ಮತ್ತು ಉದ್ದೇಶಗಳನ್ನು ಸಾಧಿಸಿರುತ್ತಾರೆ. ಈ ಎರಡು ಆದರ್ಶನೀಯ ಮಾರ್ಗಗಳ ಕೂಡ ಸಮಷ್ಟಿ ಭಾರತೀಯರನ್ನು ದೇಶಿಯ ಅಸಮಾನ ವೈದಿಕರಿಂದ ಮತ್ತು ವಿದೇಶಿ ಬಿಳಿಯರಿಂದ ಸಂಪೂರ್ಣವಾಗಿ ಬಿಡುಗಡೆಗೊಳಿಸಿ ಸಮಾನತೆಯ ಭಾರತವನ್ನು ನಿರ್ಮಾಣ ಮಾಡುವುದಾಗಿರುತ್ತದೆ.

ಅಂಬೇಷ್ಟ್‌ರ್ ಅವರು ಭಾರತದಲ್ಲಿ ಸಾಮಾಜಿಕ ಪ್ರಜಾಪ್ರಭುತ್ವದ ಅನುಷ್ಠಾನಕ್ಕಾಗಿ ಹೋರಾಟವನ್ನು ಮಾಡಿದವರು. ಇದರ ಒಂದು ಸಂಕೇತವಾಗಿ 1927ನೇ ಮಾರ್ಚ್ 25, 26 ಮತ್ತು 26 ರಂದು ಮಹಾರಾಷ್ಟ್ರದ ಮಹಾಡ್ ನಗರದಲ್ಲಿರುವಂಥ ಚೌಡರ್ ಕೆರೆಯ ನೀರನ್ನು ಮುಟ್ಟುವ ಚೆಳವಳಿಯನ್ನು ಮಾಡಿದರು. ಹಾಗೆಯೇ ಗಾಂಥಿಜಿ ಅವರು ದೇಶದಲ್ಲಿ ರಾಜಕೀಯ ಪ್ರಜಾಪ್ರಭುತ್ವದ ಅನುಷ್ಠಾನಕ್ಕಾಗಿ 1930ನೇ ಮಾರ್ಚ್ 12 ರಂದು ಇತಿಹಾಸ ಪ್ರಸಿದ್ಧಿಯ ದಂಡೀ ಎಂಬ ಸ್ಥಳದಲ್ಲಿ ಉಪನ್ಮುಖ ಹೋರಾಟವನ್ನು ಮಾಡಿದರು. ಈ ಎರಡು ಮಹಾನ್ ಹೋರಾಟಗಳು ರಾಷ್ಟ್ರದ ಹಿತಾದೃಷ್ಟಿಯಿಂದಲೂ ಪ್ರಧಾನವಾಗಿರುತ್ತವೆ. ಏಕೆಂದರೆ; ನೀರು ಮತ್ತು ಉಪ್ಪು ಜನಸಂಪಳದ ಜೀವಧಾರೆಗಳೇ ಆಗಿರುತ್ತವೆ. ಇವುಗಳು ಭಾರತದಲ್ಲಿ ಪ್ರಜಾಪ್ರಭುತ್ವೀಯ ನೆಲೆಗಳನ್ನು ಮತ್ತಷ್ಟು ಗಟ್ಟಿಗೊಳಿಸುವುದೇ ಆಗಿರುತ್ತದೆ.

ಭಾರತ ದೇಶವು ಇಂದು ಜನಸಂಖ್ಯೆಯಲ್ಲಿ ಎರಡನೆಯ ಮತ್ತು ಪ್ರಜಾಪ್ರಭುತ್ವವನ್ನು ಹೊಂದಿರುವ ವಿಶ್ವದ ಬೃಹತ್ ರಾಷ್ಟ್ರವಾಗಿದೆ. ವ್ಯಾಪಾರದ ವ್ಯವಹಾರಕ್ಕಾಗಿ ಬಂದಿದ್ದಂಥ ಬ್ರಿಟಿಷರು ಭಾರತವನ್ನು ತಮ್ಮ ಹಿಡಿತಕ್ಕ ತೆಗೆದುಕೊಂಡು 150 ವರ್ಷಗಳಿಗೂ ಹೆಚ್ಚು ಕಾಲ ಆಡಳಿತವನ್ನು ಮಾಡಿರುತ್ತಾರೆ. ಭಾರತದಲ್ಲಿನ ಸ್ವಾತಂತ್ರ್ಯ ಚೆಳವಳಿಯೂ ಅಂತಿಮ ಘಟ್ಟವನ್ನು ತಲುಪಿತ್ತು. ಅದರ ಕಾರಣ ಮತ್ತು ಪರಿಣಾಮದಿಂದಾಗಿಯೇ 1947ನೇ ಆಗಸ್ಟ್ 15ರಂದು ತನ್ನ ಸಂಕೋಲೆಯನ್ನು ಕೊನೆಗೊಳಿಸಿ ಸ್ವಾತಂತ್ರ್ಯ ನೀಡಿದರು. ಅನಂತರದಲ್ಲಿ ಸಂಪೂರ್ಣ ಪ್ರಜಾಪ್ರಭುತ್ವವನ್ನು ಹೊಂದಲು ಭಾರತಕ್ಕೆ ಸಾಧ್ಯವಾಗಿರುತ್ತದೆ. ಏಗೆಂದರೆ ಭಾರತದ ಸಂವಿಧಾನ ರಚನಾ ಸಭೆಯ ಪ್ರಮುಖ ಸಮಿತಿಗಳಲ್ಲಿ ಒಂದಾಗಿರುವ ಅಂಬೇಷ್ಟ್‌ರ್ ಅವರ ನೇತ್ಯತ್ವದ ಕರಡು ರಚನಾ ಸಮಿತಿಯು ಸಂವಿಧಾನದ ಕರಡನ್ನು ರಚಿಸಿತು. ತಾನು ರಚಿಸಿದ ಅಂತಿಮ ಕರಡು ಸಂವಿಧಾನವನ್ನು 1949ನೇ ನವೆಂಬರ್ 26 ರಂದು ಸಂವಿಧಾನ ರಚನಾ ಸಭೆಗೆ

ಅರ್ಥಸಿತು. ಅದನ್ನು ಸಂವಿಧಾನ ರಚನಾ ಸಭೆಯು ಒಪ್ಪಕೊಂಡ ಕಾರಣವಾಗಿ ಬೃಹತ್ ಲಿಖಿತ ರೂಪದ ಸಂವಿಧಾನವು ರೂಪಿಸಿರುವ ಕಾನೂನು ಮತ್ತು ಮಾರ್ಗದರ್ಶನದ ಮೂಲಕ ಅದರ ಅನ್ವಯವಾಗಿ 1950ನೇ ಜನವರಿ 26 ರಂದು ಅಧಿಂಡತೆಯ ಭಾರತ ದೇಶವು ಕಾನೂನಿನ ದಿನ ಅಥವಾ ಗಣರಾಜ್ಯ ದಿನ ಎಂದು ಪ್ರಸ್ತಾವನೆಯಲ್ಲಿ ಸುಂದರ ಮತ್ತು ಅರ್ಥಮೂರ್ಚಿವಾಗಿ ತಿಳಿಸಿರುತ್ತದೆ.

ಅರ್ಥಮೂರ್ಚಿ ಪ್ರಸ್ತಾವನೆಯಲ್ಲಿ ಅತ್ಯುತ್ತಮ ನೀತಿ ನಿರೂಪಣಾ ಮಂಡಳಿಯ ಮಾರ್ಗಸೂಚಿಗಳು ಭಾರತದ ಪ್ರಜಿಗಳಾದ ಇಂದಿನಿಂದ ಸಾರ್ವಜ್ಞಾನಿಕ ಮಂಡಳಿಯ ಮಾರ್ಗಸೂಚಿಗಳು ಭಾರತದ ಪ್ರಜಿಗಳಾದ ಇಂದಿನಿಂದ ಸಾರ್ವಜ್ಞಾನಿಕ ಮಂಡಳಿಯ ಮಾರ್ಗಸೂಚಿಗಳು ನೀಡಲಾಗಿರುವ ಅವಕಾಶಗಳಿಂದ ಭಾರತದಲ್ಲಿ ನೈಜ ಪ್ರಜಾಪ್ರಭುತ್ವವು ತನ್ನ ಹುಟ್ಟಿನ್ನು ಪಡೆದುಕೊಂಡಿತು. ಇದಕ್ಕೆ ಅನುವು ಮಾಡಿಕೊಟ್ಟಿರುವ ಪ್ರಜಾಪ್ರಭುತ್ವವನ್ನು ಪಡೆದ ಭಾರತವು ತನ್ನ 75 ವರ್ಷಗಳ ಆಡಳಿತವನ್ನು ದಾಟಿ ತನ್ನದೇ ಆದ ಸಾಧನೆಯನ್ನು ಪ್ರತಿಯೋಂದು ರಂಗದಲ್ಲಿಯು ಮಾಡಿದೆ.

ಪ್ರಜಾಪ್ರಭುತ್ವದ ಪ್ರಪ್ರಥಮ ಮತ್ತು ಅಗ್ರಗಣ್ಯವಾದಂಥ ಮೌಲ್ಯವೆಂದರೆ; ವ್ಯಕ್ತಿಸ್ವಾತಂತ್ರ್ಯ ಈ ವ್ಯಕ್ತಿಸ್ವಾತಂತ್ರ್ಯದಿಂದ ಆಡಳಿತದ ಸಾರ್ವಜನಿಕ ವಲಯದಲ್ಲಿ ಪ್ರತಿಯೋಬ್ಧಿನೂ ತನ್ನ ಆಯ್ದುಯನ್ನು ಮುಕ್ತವಾಗಿ ಚಲಾಯಿಸಬಹುದು. ಅಂದರೆ ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ವ್ಯಕ್ತಿಗಳಿಗೆ ಖಾಸಗಿ ಜೀವನದಲ್ಲಿ ಪರಿಮಿತ ಸ್ವಾತಂತ್ರ್ಯವೂ ಸಾರ್ವಜನಿಕ ಜೀವನದಲ್ಲಿ ಅಪರಿಮಿತ ಸ್ವಾತಂತ್ರ್ಯವೂ ಇರುತ್ತದೆ ಎಂದು ಇದರ ಅರ್ಥವಲ್ಲ. ಆದರೆ, ನಾಗರಿಕ ಸಮಾಜದಲ್ಲಿ ಆಳ್ವಿಕೆಯ ವಲಯಗಳಲ್ಲಿ ಸ್ವಾತಂತ್ರ್ಯವು ಲಭ್ಯವೆಂದು ಇದರ ಅರ್ಥವಾಗಿರುತ್ತದೆ ಅಷ್ಟೇ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯಗಳ ನಡುವೆ ವ್ಯತ್ಯಾಸ ಮಾಡುವ ಏಕಮೇವ ಉದ್ದೇಶವೇನೆಂದರೆ; ಬಿಡಿವ್ಯಕ್ತಿಗಳ ಸ್ವಾತಂತ್ರ್ಯ ವಲಯದ ಮೌಲ್ಯವನ್ನು ಮುಕ್ತ ವಲಯ ಮತ್ತು ಸ್ವಾತಂತ್ರ್ಯರಹಿತ ಅಥವಾ ಪರಿಮಿತ ಸ್ವಾತಂತ್ರ್ಯದ ವಲಯ ಎಂದು ಅಂಕಣಗಳಾಗಿ ವಿಭಾಗಿಸಬಾರದು ಎಂಬ ಕಾರಣ.

ವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗೆ ಸಮರ್ಪಿತ ಶಿಕ್ಷಣ ಕಾರ್ಯಕ್ರಮ ಪ್ರಜಾಪ್ರಭುತ್ವದ ಎರಡನೆಯ ಮೌಲ್ಯವೆಂದರೆ; ಸಮಾಜದಲ್ಲಿ ಮಾನವ ಸಮಾನತೆಯ ವಿಚಾರ. ಘ್ರಾನಿನ ಮಹಾಕ್ರಾಂತಿಯು ಸ್ವಾತಂತ್ರದ ವಿಚಾರವನ್ನು ಸಮಾನತೆಯೊಡನೆ ತಳಕುಹಾಕಿಕೊಂಡಿರುತ್ತದೆ. ಇಂಥ ಸಂದರ್ಭದಲ್ಲಿಯೇ ವಿಶ್ವಶ್ರೇಷ್ಠ ರಾಜಕೀಯ ವಿಜ್ಞಾನಿಗಳು ತಮ್ಮ ಮಹತ್ವದ ಗ್ರಂಥಗಳಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಅವರಲ್ಲಿ ಪ್ರಮುಖವಾಗಿ ಜಾನ್ ಲಾಕ್ ಅವರು ಪ್ರಜಾಪ್ರಭುತ್ವದ ಸಿದ್ಧಾಂತಕ್ಕೆ ಜೀವಾಂಕುರದ ಕೊಡುಗೆಯನ್ನು ನೀಡಿದವರು. ಆದರೆ ಇವರ ಅಭಿಪ್ರಾಯವು ದೋಷಮೂರ್ಚಿವೆಂದು ಪರಿಗಣಿಸಲಾಗಿದೆ. ಏಕೆಂದರೆ, ಜಾನ್ ಲಾಕ್ ಅವರು ಒಂದು ಪ್ರಜಾಪ್ರಭುತ್ವದಲ್ಲಿ ಸ್ವತ್ತಿನ ಹಕ್ಕಿಗೆ ಭಾರಿ ಒತ್ತನ್ನು ನೀಡಿದ್ದರು. ಸ್ವತ್ತನ್ನು ಹೊಂದಿರುವವರು ಆಳ್ವಿಕೆಯಲ್ಲಿಯೂ ಒಂದು ಪಾಲನ್ನು ಹೊಂದಿದ್ದಾರೆ ಎನ್ನುವುದು ಅವರ ಪ್ರಬಿಳಿವಾದಂಥ ತರ್ಕವಾಗಿತ್ತು.

ಪ್ರಜಾಪ್ರಭುತ್ವದ ಪರಮ ಗುರಿ ವ್ಯಕ್ತಿಯ ವ್ಯಕ್ತಿತ್ವದ ವಿಕಾಸವಾಗಿರುತ್ತದೆ. ಆದ್ದರಿಂದ ಸಮಾಜದಲ್ಲಿರುವ ಸಮಸ್ತ ನಾಗರೀಕ ಪ್ರಜೆಗಳ ಸರ್ವಾಂಗೀಣ ಪ್ರಗತಿಯನ್ನು ಸಾಧಿಸಲು ಪ್ರಜಾಪ್ರಭುತ್ವದ ವ್ಯವಸ್ಥೆಯು ನೇರವಾಗುವುದು. ಅಂಬೇಜ್ಕರ್ ಅವರು ಪ್ರಜಾತಂತ್ರದ ಬಗೆಗೆ ಪ್ರಸ್ತಾಪಿಸುತ್ತಾರೆ; ಪ್ರಜಾಪ್ರಭುತ್ವವನ್ನು ಅದರ ಸ್ವರೂಪವನ್ನಷ್ಟೇ ಅಲ್ಲದೇ, ಅದರ ತತ್ವ ಮತ್ತು ಸತ್ಯವನ್ನು ಉಳಿಸಿಕೊಳ್ಳಬೇಕಾದರೆ; ನಮ್ಮ ಸಾಮಾಜಿಕ ಮತ್ತು ಆಧಿಕ ಧೈಯಗಳನ್ನು ಈಡೇರಿಸಿಕೊಳ್ಳಲು ನಾವು ಸಂವಿಧಾನಿಕ ವಿಧಾನಗಳನ್ನೇ ಅನುಸರಿಸಬೇಕು. ಅಂದರೆ ಜನತೆಯ ಸಾಮಾಜಿಕ ಮತ್ತು ಆಧಿಕ ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ರಕ್ತರಹಿತವಾಗಿ ತರುವ ಸರ್ಕಾರದ ವಿಧಾನವೇ ಪ್ರಜಾಪ್ರಭುತ್ವ ಎಂದಿದ್ದಾರೆ. ಆದ್ದರಿಂದ ಪ್ರಜಾಪ್ರಭುತ್ವವೆಂದರೆ; ಸಾಂಘಿಕ ಜೀವನವೇ ಪ್ರಜಾಪ್ರಭುತ್ವದಲ್ಲಿ ಮುಂದುವರೆದು ಒಂದು ಜೀವನ ಕ್ರಮ ಮತ್ತು ಮಾದರಿಯ ಸಮಾಜವೇ ಪ್ರಜಾಪ್ರಭುತ್ವವೆಂದು ಅಜಲವಾಗಿ ನಂಬಿದ್ದರು. ಅವರು ಬಯಸಿದ್ದ ಪ್ರಜಾಪ್ರಭುತ್ವದಲ್ಲಿ ಅಸಮಾನತೆ, ಬಡತನ ಮತ್ತು ಲಿಂಗತಾರತಮ್ಯಗಳು ಇರಬಾರದು. ಇವು ಪ್ರಜಾಪ್ರಭುತ್ವಕ್ಕೆ ಸಕಾರಾತ್ಮಕವಾದ ಅಪಾಯವನ್ನು ತರುತ್ತವೆ. ಪ್ರಜಾಪ್ರಭುತ್ವದಲ್ಲಿ ಯಾವುದೇ ರೀತಿಯಲ್ಲಿ ವರ್ಗರಚನೆ ಇರಬಾರದು. ಏಕೆಂದರೆ, ಈ ವರ್ಗರಚನೆಯು ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ ಮತ್ತು ಸ್ವಾತಂತ್ರ್ಯವನ್ನು ಅದೋಗತಿಗೆ ತಳ್ಳಿ ಧಕ್ಕಿರುವ ಸ್ವಾತಂತ್ರ್ಯವನ್ನು ಹರಣ ಮಾಡುತ್ತದೆ. ಹಾಗೇ ಗೌರವಯುತ ಮತ್ತು ಸ್ವಾಭಿಮಾನದ ಬದುಕಿಗೆ ಕಂಟಕವನ್ನು ತರುತ್ತದೆ. ಪ್ರಜಾಸತ್ತಾತ್ಮಕ ಪ್ರತಿಷ್ಠಾಪಿಸಲ್ಪಟ್ಟ ಸಮಾಜದಲ್ಲಿ ಪ್ರತಿಯೊಬ್ಬರ ಹಕ್ಕುಗಳನ್ನು ಗೌರವಿಸಬೇಕು.

ವ್ಯಕ್ತಿ ಸ್ವಾತಂತ್ರ್ಯಕ್ಕೆ ನಾನು ಬೆಲೆ ಕೊಡುತ್ತೇನೆ. ಆದರೆ, ಮನುಷ್ಯ ಸಂಘಜೀವಿ ಎಂಬುದನ್ನು ಎಂದು ಮರೆಯಲಾಗದು. ಸಮಾಜದ ಪ್ರಗತಿಯ ಅವಶ್ಯಕತೆಗಳಿಗೆ ತನ್ನ ವ್ಯೇಯುಕ್ತಿಕರೆಯನ್ನು ಸರಿಹೊಂದಿಸಿಕೊಳ್ಳಲು ಕಲಿತೇ ಸ್ಥಿತಿಗೆ ಬಂದಿದ್ದಾನೆ ಮನುಷ್ಯ. ಅನಿಯಂತ್ರಿತ ವ್ಯೇಯುಕ್ತಿಕರೆ ಕಾಡಿನ ನ್ಯಾಯ. ವ್ಯಕ್ತಿಸ್ವಾತಂತ್ರ್ಯ ಸಾಂಘಿಕ ನಿಗ್ರಹಗಳ ನಡುವಿನ ದಾರಿಯನ್ನು ಕಂಡುಹಿಡಿದ್ದೇವೆ ನಾವು. ಇಡೀ ಸಮಾಜದ ಕಲ್ಯಾಣಕ್ಕಾಗಿ ಸಾಂಘಿಕ ನಿಗ್ರಹವನ್ನು ಸಂತೋಷದಿಂದ ಸ್ವೀಕರಿಸಿದರೆ ವ್ಯಕ್ತಿಯೂ ಸಂಪನ್ಮೂಲಾಗುತ್ತಾನೆ. ಹೀಗೆ ಗಾಂಧಿಜಿ ಅವರು ಸಮಾಜವು ಸಂಪನ್ಮೂಲಾಗುತ್ತದೆ ಎಂದಿದ್ದಾರೆ. ಆದ್ದರಿಂದ, ನಡೆನುಡಿಯು ಸುವರ್ಣಸೂತ್ರ ಪರಸ್ಪರ ಸಹನೆ, ಎಲ್ಲರೂ ಒಂದೇ ರೀತಿ ಯೋಚಿಸರು. ಪ್ರತಿಯೊಬ್ಬರೂ ಸತ್ಯದ ಅಂಶವನ್ನು ಬೇರೆ ಬೇರೆ ಮೂಲೆಗಳಿಂದ ನೋಡುತ್ತಾರೆ. ಅಂತರಾತ್ಮ ಎಲ್ಲರೂ ಒಂದೇ ಸಮವಲ್ಲ. ಅದು ವ್ಯೇಯುಕ್ತಿಕ ನಡೆನುಡಿಗೆ ಉತ್ತಮ ಮಾರ್ಗದರ್ಶಿಯಾದರೂ ಎಲ್ಲರ ಮೇಲೂ ಅದೇ ನಡೆನುಡಿಯನ್ನೇ ಹೇರಿದರೆ ಪ್ರತಿಯೊಬ್ಬರ ಅಂತರಾತ್ಮ ಸ್ವಾತಂತ್ರ್ಯಕ್ಕೂ ಧಕ್ಕೆ ತಂದಂತೆ ಎಂಬುದೇ ಆಗಿರುತ್ತದೆ ಎಂದಿದ್ದಾರೆ ಗಾಂಧಿಜಿ.

ಅಂಬೇಡ್ಕರ್ ಅವರು ನಂಬಿದ್ದ ಪ್ರಜಾಸತ್ತಾತ್ಮಕ ತತ್ವಗಳಲ್ಲಿ ಜೀವಿಸುವ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕುಗಳನ್ನು ನೀಡಿದೇ ವ್ಯಕ್ತಿಯನ್ನು ಸಂಪೂರ್ಣವಾಗಿ ಅಭ್ಯರ್ಥಿ ಅವಶ್ಯಕ ತತ್ವವೇ ಪ್ರಜಾಸತ್ತಾತ್ಮೆಯಿಂದ ಕೂಡಿರುತ್ತದೆ. ಅಂಬೇಡ್ಕರ್ ಅವರು ಮಾನವ ಹಕ್ಕುಗಳಿಗೆ ಹೆಚ್ಚಿನ ಪ್ರಾಶ್ನೆಯನ್ನು ನೀಡಿದರು. ಯಾವುದೇ ಕಾರಣಕ್ಕೂ ಯಾವ ಬಗೆಗೆ ತಾರತಮ್ಯವಿರದ ವ್ಯವಸ್ಥೆಯನ್ನು ಮನುಷ್ಯನ ಬದುಕಿನಲ್ಲಿ ತರಲೇಬೇಕೆಂದು ಬಯಸಿದ್ದರು ಮತ್ತು ಪ್ರಜಾಪ್ರಭುತ್ವಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದರು. ಸಮಾಜದ ವಿವಿಧ ಸ್ಥಳಗಳಲ್ಲಿ ಸಂಘಟನೆಗಳನ್ನು ಸ್ಥಾಪಿಸುವ ಸ್ವಾತಂತ್ರ್ಯಕ್ಕೆ ಆಧ್ಯತ್ಮಿಕ ನೀಡಿದ್ದು, ಆ ಸಂಸ್ಥೆಗಳು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ತಳಹದಿಯಾಗಿವೆ ಎಂದು ಬಲವಾಗಿ ನಂಬಿದ್ದರು. ಪ್ರಜಾಪ್ರಭುತ್ವವೆಂದರೆ; ಕೇವಲ ಒಂದು ಮಾದರಿಯ ಸರ್ಕಾರ ವ್ಯವಸ್ಥೆಯಲ್ಲ. ಅದು ಒಂದು ಮಾದರಿಯ ಸಾಮಾಜಿಕ ಜೀವನ ಪದ್ಧತಿ. ಈ ಸಂಘಟನೆಯು ಸಂಪ್ರದಾಯಬಳ್ಳ ಸಾಮಾಜಿಕ ವ್ಯವಸ್ಥೆಯಿಂದ ಮುಕ್ತವಾಗಬೇಕು.

ಗಾಂಧಿಜಿ ಅವರು ಪ್ರಜಾಪ್ರಭುತ್ವವನ್ನು ಅಧ್ಯೋಪಿಸುವಾಗ ದೇವರಿಗೆ ಹೋಲಿಕೆ ಮಾಡುತ್ತಾರೆ. ಅವರ ಪ್ರಕಾರ; ಲೋಕಕ್ಕೆ ತಿಳಿದ ಅತಿ ಶ್ರೇಷ್ಠ ಪ್ರಜಾಪ್ರಭುತ್ವವಾದಿ ದೇವರು. ಏಕೆಂದರೆ, ಒಳಿತು ಕೆಡಕುಗಳ ನಡುವೆ ಆರಿಸಿಕೊಳ್ಳಲು ನಮಗೆ ಮೂರ್ಖ ಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆ. ಆತ ಅಶ್ವಂತ ಕ್ರಾರಿಯೂ ಹೌದು, ಏಕೆಂದರೆ ಎಷ್ಟೋಂದು ಸಾಲ ಆತ ಬಾಯಿಂದ ಬಿಟ್ಟಿನ್ನು ಸೇಳಿದುಕೊಳ್ಳುತ್ತಾನೆ. ಮುಕ್ತ ಇಚ್ಛೆಯ ಸೌಗಿನಲ್ಲಿ ತಾನು ಲೀಲೆ ಮಾಡುತ್ತಾನೆ. ಆದ್ದರಿಂದಲೇ ಎಲ್ಲವೂ ಭಗವಂತನ ಲೀಲೆಯನ್ನೂತ್ತದೆ ಹಿಂದೂಧರ್ಮ ಎಂದಿದ್ದಾರೆ.

ಗಾಂಧಿಜಿ ಅವರ ಪ್ರಕಾರ ಪ್ರಜಾಪ್ರಭುತ್ವವೆಂದರೆ; ಬಲಿಷ್ಠನಿಗೂ ದುರ್ಬಲನಿಗೂ ಸಮಾನವಾದಂಥ ಅವಕಾಶವು ಇರಬೇಕು. ಅಹಿಂಸೆಯಿಂದ ಅಲ್ಲದೆ ಇದು ಸಾಧ್ಯವೇ ಇಲ್ಲ ಎಂದಿದ್ದಾರೆ. ಗಾಂಧಿಜಿ ಅವರು ಪ್ರಜಾಪ್ರಭುತ್ವವಾದಿಗಳಾಗಿದ್ದು, ಪ್ರಜಾಸತ್ತಾತ್ಮಕ ಸರ್ಕಾರದ ರಚನೆಯನ್ನು ಪ್ರಥಾನವಾಗಿ ಪ್ರತಿಪಾದಿಸಿದವರು. ವ್ಯಕ್ತಿಗಳ ವ್ಯಕ್ತಿತ್ವದ ವಿಕಸನಕ್ಕೆ ವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಮಾನತೆಗಳು ಅಶ್ವಂತ. ಇವುಗಳಿಲ್ಲದೇ ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಯೂ ಅಸಾಧ್ಯ. ಪ್ರಜಾಪ್ರಭುತ್ವ ಮಾತ್ರ ಇಂಥ ಸ್ವಾತಂತ್ರ್ಯಗಳಿಗೆ ಅವಕಾಶ ಮಾಡಿಕೊಡುವುದರಿಂದ ಪ್ರಜಾಪ್ರಭುತ್ವವು ಇತರೆ ಸರ್ಕಾರಗಳಿಗಿಂಥ ಹೆಚ್ಚು ಯೋಗ್ಯ ಹಾಗೂ ಜನಪ್ರಿಯವಾದದ್ದು ಎಂದು ಗಾಂಧಿಜಿ ಅವರು ತಮ್ಮ ಹೇಳಿಕೆಯನ್ನು ನೀಡಿದವರು.

ನಿಜವಾದ ಪ್ರಜಾಪ್ರಭುತ್ವವೂ ಅಹಿಂಸೆಯ ಗಭರ್ಡಿಂದಲೇ ಬರಬೇಕು. ಅಹಿಂಸೆಯ ತಳಹದಿಯ ಮೇಲೆ ಮಾತ್ರವೇ ಜಾಗತಿಕ ಸಂಘಟನೆ ಸಾಧ್ಯ. ಜಗತ್ತಿನ ವ್ಯವಹಾರದಲ್ಲಿ ಹಿಂಸೆಯನ್ನು ಸಂಪೂರ್ಣವಾಗಿ ವಿಸರ್ಜಿಸಬೇಕು ಎಂಬುದು ಗಾಂಧಿಜಿ ಅವರ ಮನದಾಳದ ತುಡಿತವಾಗಿರುತ್ತದೆ. ಅಂತಿಮವಾಗಿ ಎಲ್ಲಾ ಅಧಿಕಾರಗಳು ಪ್ರಜೆಗಳಿಗೆ ಸೇರಿರುತ್ತದೆ. ಪ್ರಜಾಪ್ರಭುತ್ವದಲ್ಲಿ ರಾಜ್ಯಾಧಿಕಾರಿಗಳ ನೋಡಿಕೊಳ್ಳುವುದಕ್ಕೆ

ಪ್ರಜೆಗಳೇ ಚುನಾವಣೆಯ ಮೂಲಕ ಅಲ್ಲಾವಧಿಗಾಗಿ ಈ ಪ್ರತಿನಿಧಿಗಳನ್ನು ಆಯ್ದುಮಾಡಿ ಕಳುಹಿಸಿಕೊಡುತ್ತಾರೆ. ಈ ಪ್ರಜಾಪ್ರತಿನಿಧಿಗಳೇ ಶಾಸನಸಭೆ ಮತ್ತು ಆಡಳಿತ ವ್ಯವಸ್ಥೆಯೊಳಗೆ ಇರುವುದರಿಂದ ಶಾಸನಸಭೆ ಮತ್ತು ಆಡಳಿತ ವ್ಯವಸ್ಥೆ ಪ್ರಜೆಗಳಿಂದ ಎಂದೂ ಬೇರೆಟ್ಟಿರುವುದಿಲ್ಲ. ಪ್ರಜೆಗಳ ಸಮೃತಿ ಇಲ್ಲದೇ ಇವುಗಳು ಯಾವುದೇ ಕಾರ್ಯಕ್ರಮಗಳನ್ನು ಕೈಗೊಳ್ಳುವಂತಿಲ್ಲ ಎಂದು ಗಾಂಧಿಜಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅಂಬೇಷ್ಟ್ರ್‌ ಅವರು ಸಂಸದೀಯ ಸರ್ಕಾರ ಸಮರ್ಥಕರಾಗಿದ್ದರು. ಆದ್ದರಿಂದಲೇ ಅಂಬೇಷ್ಟ್ರ್‌ ಅವರು ಸಂಸದೀಯ ಪ್ರಜಾಪ್ರಭುತ್ವದ ಗುಣಲಕ್ಷಣಗಳ ಬಗೆಗೆ 1951ನೇ ಅಕ್ಟೋಬರ್ 28 ರಂದು ಜಲಾಂಧರ್‌ನಲ್ಲಿರುವಂಥ ಡಿ.ಎ.ವಿ ಕಾಲೇಜಿನಲ್ಲಿ ಒಂದು ಪ್ರಖ್ಯಾತ ಭಾಷಣವನ್ನು ಮಾಡಿದ್ದರು. ಆ ಭಾಷಣದಲ್ಲಿ ಅಂಬೇಷ್ಟ್ರ್‌ ಅವರು ಸಂಸದೀಯ ಪ್ರಜಾಸತ್ಯಾತ್ಮಕ ಸರ್ಕಾರವು ಬಹುಮುಖ್ಯ ಮೂರು ಲಕ್ಷಣಗಳನ್ನು ಹೊಂದಿದೆ ಎಂಬ ಮಹತ್ವದ ವಿಚಾರಧಾರೆಯನ್ನು ಪ್ರಚೂರ ಪಡಿಸಿದರು. ಅವುಗಳೆಂದರೆ:

1. ವಂಶಪಾರಂಪರ್ಯ ಆಳ್ವಿಕೆಯನ್ನು ನಿರ್ವಹಿಸಬೇಕು. ಸಂಸದೀಯ ಪದ್ಧತಿಯ ಸರ್ಕಾರದಲ್ಲಿ ವಂಶಪಾರಂಪರ್ಯ ಆಳ್ವಿಕೆ ಅನುಮೋದನೆ ಇರಬಾರದು. ಅಲ್ಲಿ ಕಾಲಕಾಲಕ್ಕೆ ಸ್ವತಂತ್ರ ಹಾಗೂ ನಿರ್ಭಯವಾದಂತಹ ಚುನಾವಣೆಗಳಿಗೆ ಅವಕಾಶವಿರಬೇಕು.
2. ಈ ಸರ್ಕಾರದ ಪದ್ಧತಿಯಲ್ಲಿ ಯಾವುದೇ ಒಬ್ಬ ವ್ಯಕ್ತಿ ಅಧಿಕಾರವನ್ನು ಗ್ರಹಿತವೆಂದು ಭಾವಿಸುವುದಿಲ್ಲ. ಪ್ರತಿಯೊಬ್ಬರು ಕಾನೂನು ಹೋಷಿಸುವಲ್ಲಿ ಮತ್ತು ಸರ್ಕಾರವನ್ನು ನಡೆಸಿಕೊಂಡು ಹೋಗುವಂತಿರಬೇಕು ಹಾಗೂ ಸಂಸತ್ತಿನಲ್ಲಿ ಪ್ರಜೆಗಳ ಪ್ರತಿನಿಧಿಗಳು ಕಾನೂನುಗಳನ್ನು ರಚಿಸಬೇಕು.
3. ಯಾವುದೇ ನಿರ್ದಿಷ್ಟ ಸಮಯದಲ್ಲಿ ಪ್ರತಿನಿಧಿಗಳು, ಶಾಸಕರು ಹಾಗೂ ಮಂತ್ರಿಗಳು ತಮ್ಮ ಮೇಲೆ ಜನರಿಗಿರುವ ವಿಶ್ವಾಸವನ್ನು ನವೀಕರಿಸಿಕೊಳ್ಳುವ ಎಂದಿದ್ದಾರೆ.

ಅಂಬೇಷ್ಟ್ರ್‌ ಅವರು ಯಾವುದೇ ಏಕಪಕ್ಷವು ಅಥವಾ ಅರೆಸೋತ್ತಿಗೆಯ ಜನತೆಯನ್ನು ಆಳುವುದು ಸರಿಯಲ್ಲ. ಏಕೆಂದರೆ, ಒಂದು ಪಕ್ಷದ ಸರ್ಕಾರವೆಂದರೆ, ಮಾನವನಿಂದ ಅವನ ಮೂಲಭೂತ ಸ್ವಾತಂತ್ರ್ಯ ಹಾಗೂ ವ್ಯಾಯಕ್ತಿಕತೆಯನ್ನು ಅಪಹರಿಸಿದಂತೆ ಅದು ಸರ್ವಾಧಿಕಾರವಾಗಿರುತ್ತದೆ. ಆದ್ದರಿಂದ ಜನತೆಯೂ ತಮ್ಮನ್ನು ಚುನಾಯಿಸಿದ ಸರ್ಕಾರದ ಮೂಲಕ ಆಳಿಸಿಕೊಳ್ಳಬೇಕು. ಏಕೆಂದರೆ, ಅದು ಮನುಷ್ಯನ ಅಭಿವೃದ್ಧಿ ಮತ್ತು ಅದರ ಸುಖಕ್ಕೆ ಅತ್ಯುತ್ತಮ ಸಾಧನೆ ಎಂದು ಹೇಳಿದ್ದಾರೆ.

ಅಂಬೇಷ್ಟ್ರ್‌ ಅವರ ಪರಿಕಲ್ಪನೆಯಲ್ಲಿ ಪ್ರಭುತ್ವದ ಗುರಿಗಳು

1. ಪ್ರತಿಯೊಬ್ಬ ವ್ಯಕ್ತಿಯ ಜೀವನ, ಸ್ವಾತಂತ್ರ್ಯ ಸುಖಿವನ್ನು ಗಳಿಸುವ ಮತ್ತು ವಾಕ್ಸ್‌ಸ್ವಾತಂತ್ರ್ಯ ಧರ್ಮವನ್ನು ಆಚರಿಸುವ ಹಕ್ಕನ್ನು ರಕ್ಷಿಸುವುದು.
2. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ನಿರಾರಿಸುವುದು. ಹಿಂದುಜಿರ ವರ್ಗಗಳಿಗೆ ಉತ್ತಮವಾದ ಅವಕಾಶವನ್ನು ನೀಡುವುದು.
3. ಕೊರತೆ ಮತ್ತು ಭಯವನ್ನು ಮುಕ್ತಗೊಳಿಸಿ ಸ್ವಾತಂತ್ರ್ಯವನ್ನು ಅನುಭವಿಸಲು ಅವಕಾಶವನ್ನು ಮಾಡಿಕೊಡುವುದು.
4. ಆಂತರಿಕ ಅಭಿರುತ್ತೆ ಮತ್ತು ಹೊರಗಿನ ಆಕ್ರಮಣದಿಂದ ರಾಷ್ಟ್ರವನ್ನು ರಕ್ಷಿಸುವುದು.

ಹಾಗೆಯೇ ಮುಂದುವರೆದು, ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆಗಳನ್ನು ತರುವ ಸಾಧನವೇ ಪ್ರಭುತ್ವ ಪ್ರಭುತ್ವವು ಸಮಾಜದ ಸೇವೆಯನ್ನು ಕಡ್ಡಾಯವಾಗಿ ಮಾಡಬೇಕು. ಸರ್ಕಾರದ ಭದ್ರತೆಗೆ ಪ್ರಭುತ್ವಕ್ಕೆ ವಿಧೇಯತೆ ಅವಶ್ಯಕ. ಅಂದರೆ, ಅವಿಧೇಯತೆಯಲ್ಲಿನ ನಂಬಿಕೆ, ಅರಾಜಕತೆ ವಾದದಲ್ಲಿನ ನಂಬಿಕೆ, ಪ್ರಭುತ್ವ ಜನರ ವಿರುದ್ಧ ದಬ್ಬಾಳಿಕೆ ನಡೆಸಿದರೆ, ಜನತೆ ತಲೆಬಾಗದೆ ಸಂವಿಧಾನಾತ್ಮಕವಾಗಿ ಅವರ ವಿರುದ್ಧ ಹೋರಾಟ ಮಾಡಬೇಕು. ಅಂಬೇಷ್ಟ್‌ರ್ ಅವರು ಸಾಮಾಜಿಕ ಮತ್ತು ರಾಜಕೀಯ ಮಾದರಿಯನ್ನು ಆದರ್ಥ ಪ್ರಜಾಪ್ರಭುತ್ವವೆಂದಿದ್ದಾರೆ. ಆದ್ದರಿಂದ ಅಂಬೇಷ್ಟ್‌ರ್ ಅವರು ಪರಿಕಲ್ಪನೆಯ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪ್ರಜಾಪ್ರಭುತ್ವಕ್ಕಿಂತ ಸಂಘಟನೆಗೆ ಹೆಚ್ಚಿನ ಆಧ್ಯತೆ ಮತ್ತು ಒತ್ತನ್ನು ನೀಡಿರುವುದೇ ಅವರು ಪ್ರತಿಪಾದಿಸಿದ ಪ್ರಜಾಪ್ರಭುತ್ವದ ವೈಶಿಷ್ಟ್ಯವಾಗಿರುತ್ತದೆ.

ಮೂನಾ ಜಿಲ್ಲಾ ಕಾನೂನು ಗ್ರಂಥಾಲಯದ ಸದಸ್ಯರು 1952ನೇ ಡಿಸೆಂಬರ್ 22 ರಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಂಬೇಷ್ಟ್‌ರ್ ಅವರು ಮುಖ್ಯ ಅಧಿಕಾರಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಅಂಬೇಷ್ಟ್‌ರ್ ಅವರು ಮಾತಾನಾಡುತ್ತಾರೆ; ಭಾರತದಲ್ಲಿ ಪ್ರಜಾಪ್ರಭುತ್ವವು ಯಶಸ್ವಿಯಾಗಬೇಕಾದರೆ ಅದಕ್ಕೆ ಅಗತ್ಯವಾಗಿ ಬೇಕಾದ ಹಲವು ಮೂರ್ಚಭಾವಿ ನಿಯಮಗಳು ಮತ್ತು ಅವಶ್ಯಕ ಅಂಶಗಳನ್ನು ಸೂಚಿಸಿದರು. ಈ ಹಿನ್ನೆಲೆಯಲ್ಲಿ ಭಾರತೀಯ ಪ್ರಜಾಪ್ರಭುತ್ವಕ್ಕೆ ಅಂಬೇಷ್ಟ್‌ರ್ ಅವರು ಸೂಚಿಸಿದ ತತ್ವಗಳು ವಾಸ್ತವಿಕ ಹಾಗೂ ಪ್ರಸ್ತುತವಾಗಿವೆ. ಅಂಬೇಷ್ಟ್‌ರ್ ಅವರು ಪ್ರಜಾಪ್ರಭುತ್ವದ ಯಶಸ್ವಿಗೆ ಸೂಚಿಸಿರುವ ಅಗತ್ಯ ಅಂಶಗಳಿಂದರೆ; ಸಮಾಜದಲ್ಲಿ ಅಸಮಾನತೆಯಿರಬಾರದು; ವಿರೋಧ ಪಕ್ಷಗಳು ಸ್ಕೃತಿಯವಾಗಿ ಕಾರ್ಯನಿರ್ವಹಿಸಬೇಕು.; ಕಾನೂನು ಮತ್ತು ಆಡಳಿತದಲ್ಲಿ ಸಮಾನತೆಯಿರಬೇಕು; ಸಂವಿಧಾನದ ನೃತ್ಯಿಕತೆಯನ್ನು ಪಾಲಿಸಬೇಕು; ಸಮಾಜದಲ್ಲಿ ನೃತ್ಯಿಕತೆಯಿರಬೇಕು; ಸಾರ್ವಜನಿಕ ಅರಿವು ಮತ್ತು ಮುಕ್ತ ಮತ್ತು ನ್ಯಾಯಸಮೂಹವಾದ ಚಿನಾವಣೆಗಳು.

ಅಂಬೇಡ್ಕರ್ ಅವರು ಸಮಾಜದಲ್ಲಿ ಸಮಾನತೆ ಸ್ಥಾಪಿಸುವುದಕ್ಕೆ ಬಹಳ ಶ್ರಮಿಸಿದವರು. ಯಾವ ಸಮಾಜವು ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಿರುವುದಿಲ್ಲ. ಆದ್ದರಿಂದ ಅಸಮಾನತೆಯು ಸಮಾಜದಲ್ಲಿ ಪ್ರಜಾಪ್ರಭುತ್ವ ಯಶಸ್ವಿಗೊಳಿಸುವುದಿಲ್ಲ ಎಂಬ ಕಾರಣಕ್ಕಾಗಿಯೇ ಭಾರತದ ಸ್ವತಂತ್ರ್ಯ ಚೆಳವಳಿಯಲ್ಲಿ ವಿಭಿನ್ನ ಪಾತ್ರವನ್ನು ವಹಿಸಬೇಕಾಯಿತು. ಅಸಮಾನತೆಯು ತಾಂಡವಾಡುತ್ತಿರುವ ಈ ಸಮಾಜದಲ್ಲಿ ಪ್ರಜಾಪ್ರಭುತ್ವದ ಮುಖ್ಯ ತತ್ವ ಹೋಮುವಾದಿಯಾಗಿದೆ. ಈ ಕಾರಣಕ್ಕಾಗಿಯೇ ಅಂಬೇಡ್ಕರ್ ಅವರು ಮೊದಲು ಸಮಾನತೆ ಸ್ಥಾಪನೆಯಾಗಬೇಕು. ಅನಂತರ ಸ್ವತಂತ್ರ್ಯವೆಂಬ ನಿಲುವನ್ನು ಪ್ರತಿಪಾದಿಸಿದರು. ಇದು ಅವರಲ್ಲಿದ್ದ ಪ್ರಜಾಪ್ರಭುತ್ವದ ಮೂಲಾರ್ಥದ ಸಂಕೀರ್ಣವಾಗಿದೆ. ಅಂಬೇಡ್ಕರ್ ಅವರು ಪ್ರತಿಪಾದಿಸಿದ ಪ್ರಜಾಪ್ರಭುತ್ವದಲ್ಲಿ ಯಾರಿಗೂ ಅನ್ಯಾಯವಾಗಬಾರದು ಮತ್ತು ಎಲ್ಲಾರಿಗೂ ರಕ್ಷಣೆಯಿರಬೇಕೆಂದು ರಾಜ್ಯ ಮತ್ತು ಅಲ್ಪಸಂಖ್ಯಾತರು ಎಂಬುದರಲ್ಲಿ ಅಲ್ಪಸಂಖ್ಯಾತರ ಸಮಗ್ರ ರಕ್ಷಣೆಯ ಬಗೆಗೆ ಸಂವಿಧಾನ ರಚನಾ ಸಭೆಯಲ್ಲಿ ವಿವಿಧ ಬೇಡಿಕೆಗಳ ರೂಪದಲ್ಲಿ ಅರ್ಥಸಿದರು.

ಪ್ರಜಾಪ್ರಭುತ್ವ ಯಶಸ್ವಿಗೆ ಬಲಿಷ್ಠ ವಿರೋಧ ಪಕ್ಷದ ಅಸ್ಥಿತ್ವ ಅತೀ ಅವಶ್ಯಕ. ಬಹುಪಕ್ಷ ಪದ್ಧತಿಯಲ್ಲಿ ಬಲಿಷ್ಠ ವಿರೋಧ ಪಕ್ಷದ ರಚನೆ ಕಷ್ಟವಾಗುತ್ತದೆ. ಆದರೆ, ಮತದಾರ ವರ್ಗವು ತಮ್ಮ ಹಕ್ಕನ್ನು ಸರಿಯಾದ ರೀತಿಯಲ್ಲಿ ಚಲಾಯಿಸಿದರೆ ಬಲಿಷ್ಠ ವಿರೋಧ ಪಕ್ಷವನ್ನು ಸ್ಥಾಪಿಸಬಹುದು. ಹೀಗೆ ಸ್ಥಾಪಿತವಾದ ವಿರೋಧ ಪಕ್ಷ ತಮ್ಮ ಗುರುತರವಾದ ಜವಾಬ್ದಾರಿಯನ್ನು ಅರಿತು ಅರ್ಥಪೂರ್ಣವಾಗಿ ಕಾರ್ಯನಿರ್ವಹಿಸಬೇಕು. ಆದರೆ ನಮ್ಮ ರಾಷ್ಟ್ರದಲ್ಲಿ ಬಲಿಷ್ಠ ವಿರೋಧಪಕ್ಷದ ಕೊರತೆ ಎದ್ದು ಕಾಣುತ್ತದೆ. ಇದನ್ನು ಮತದಾರರು ಹೋಗಲಾಡಿಸಬೇಕಾಗಿದೆ ಆಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ.

ಕಾನೂನು ಮತ್ತು ಆಡಳಿತದಲ್ಲಿ ಸಮಾನತೆಯನ್ನು ಸಂವಿಧಾನ ಬಧ್ಯವಾಗಿ ಜಾರಿಗೊಳಿಸಲಾಗಿದೆ. ಇದು ಕೇವಲ ಸಂವಿಧಾನದ ದೃಷ್ಟಿಯಲ್ಲಿ ಜಾರಿಯಾದರೆ ಸಾಲದು ಆಡಳಿತ ಚುಕ್ಕಾಣಿಯಲ್ಲಿರುವ ವ್ಯಕ್ತಿಗಳು ಕಟ್ಟುನಿಟ್ಟಾಗಿ ಪಾಲಿಸಿದಾಗ ಯಶಸ್ವಿ ದೋರೆಯುತ್ತದೆ. ಕೆಲವು ಅಧಿಕಾರಿಗಳು ಜಾತಿಯತ್ವವನ್ನೇ ಮಾಡಲು ಅಧಿಕಾರವನ್ನು ಬಳಸಿಕೊಳ್ಳುತ್ತಿದ್ದಾರೆ. ಇಂಥ ಪ್ರವೃತ್ತಿ ಮುಂದುವರೆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಅವ್ಯವಸ್ಥೆಯಿಂದ ಹೊಡಿರುತ್ತದೆ. ಸರ್ಕಾರವು ಅನಾವಶ್ಯಕವಾಗಿ ಆಡಳಿತದಲ್ಲಿ ಹಸ್ತಕ್ಷೇಪವನ್ನು ಮಾಡಬಾರದು. ಏಕೆಂದರೆ ಸರ್ಕಾರವು ಕೆಲವು ಸಂದರ್ಭದಲ್ಲಿ ಸ್ವಾರ್ಥತನವನ್ನು ಕೆಲವು ವ್ಯಕ್ತಿಗಳನ್ನು ಸಂತೋಷಾಗದೇ ಮಾಡುತ್ತದೆ.

ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಸಂವಿಧಾನದ ಸ್ವೀಕರಿತೆಯು ಬಹುಮುಖ್ಯ ಅಂತ. ಏಕೆಂದರೆ ಬಹುಸಂಖ್ಯಾರು ಸದನದ ಕಾರ್ಯಕಲಾಪಗಳಲ್ಲಿ ತಮಗೆ ಬಹುಮತವಿದೆಯೆಂದು ಅಲ್ಪಸಂಖ್ಯಾತರ ಬಗೆಗೆ ಕೇಳಿರೆಯೆನ್ನು ಪ್ರದರ್ಶಿಸಬಾರದು. ಸದನದ ಕಾರ್ಯಕಲಾಪಗಳು ಮಹತ್ವದ ಚರ್ಚೆಯಿಂದಲೇ ಕೊನೆಕೊಳ್ಳಬೇಕೇ ಏನಃ ಕೋಲಾಹಲಗಳನ್ನು ಸೃಷ್ಟಿಸಿ ಕಲಾಪಗಳನ್ನು ಅಡ್ಡಪಡಿಸುವಂತಾಗಬಾರದು.

ಸಂವಿಧಾನವನ್ನು ರಕ್ಷಿಸಿ ಮುನ್ನಡೆಸುವ ಕೆಲಸ ಸಂಸತ್ತಿಗಿರುತ್ತದೆ. ಸಂಸತ್ತಿನಲ್ಲಿರುವ ಪ್ರತಿನಿಧಿಗಳು ಸಂವಿಧಾನದ ಧ್ಯೇಯಮೋರಣೆಗಳಿಗಾಗಿ ದುಡಿಯಬೇಕು. ಉನ್ನತ ಸಾಫ್ಟ್‌ದಲ್ಲಿರುವ ರಾಜಕಾರಣೆಗಳು ನೈತಿಕತೆಯನ್ನು ಅಳವಡಿಸಿಕೊಳ್ಳಬೇಕು. ಇಂಥ ಸಂವಿಧಾನದ ನೈತಿಕತೆಯನ್ನು ಭಾರತೀಯರು ಎತ್ತಿಹಿಡಿಯಬೇಕೆಂಬು ಅಂಬೇಢ್ರ್‌ ಅವರ ಅಭಿಮತವಾಗಿರುತ್ತದೆ.

ಸಮಾಜದಲ್ಲಿ ನೈತಿಕತೆಯ ನಿಯಮವಿರಬೇಕೆಂಬುದನ್ನು ಅಂಬೇಢ್ರ್‌ ಅವರ ಚಿಂತನೆಗಳಲ್ಲಿ ನೈತಿಕ ಮೌಲ್ಯಗಳನ್ನು ಕಾಣಬಹುದು. ಯಾವ ಸಮಾಜವು ಉತ್ತಮ ನೈತಿಕತೆಯನ್ನು ಹೊಂದಿರುತ್ತದೆಯೇ ಅಂಥ ಸಮಾಜದಲ್ಲಿ ಸಾರ್ವಜನಿಕ ಅರಿವು ಮೂಡಲು ಸಾಧ್ಯವಾಗುತ್ತದೆ. ಸಾರ್ವಜನಿಕ ಅರಿವು ಯಾವಾಗಲೂ ಚುರುಕಾಗಿರಬೇಕು. ಅದು ಎಲ್ಲ ತಪ್ಪುಗಳನ್ನು ವಿರೋಧಿಸಿ ಹೋರಾಟಕ್ಕೆ ಸಜ್ಜಾಗಬೇಕು.

ಅಂಬೇಢ್ರ್‌ ಅವರ ಧೃಷ್ಟಿಯಲ್ಲಿ ಚುನಾವಣೆಗಳು ಯಾವಾಗಲು ಮುಕ್ತ ಮತ್ತು ನ್ಯಾಯಸಮೃತವಾಗಿಯೇ ನಡೆಯಬೇಕು. ಆದರೆ ನಮ್ಮ ರಾಷ್ಟ್ರದಲ್ಲಿ ಇದರ ಕೊರತೆಯು ಪ್ರತಿಯೊಂದು ಚುನಾವಣೆಯಲ್ಲಿ ಎದ್ದು ಕಾಣುತ್ತದೆ. ನಾವು ಇಂದು ಹದಿನೇಳನೆಯ ಮಹಾಚುನಾವಣೆಯನ್ನು ಎದುರಿಸಲು ಸಜ್ಜಾಗಿದ್ದೇವೆ. ಆದರೆ, ಮುಕ್ತ ಮತ್ತು ನ್ಯಾಯಸಮೃತವಾದ ಚುನಾವಣೆಗಳಿಲ್ಲ. ಎರಡು ಸಾರ್ವಿಕ ರೂಪಾಯಿಯ ನೋಟಿನ ಚುನಾವಣೆಗಳು ಒಂದೆಡೆಯಾದರೆ, ಮತ್ತೊಂದೆಡೆ ಅನೇಕ ದಬ್ಬಾಳಿಕೆ, ದೌಜನ್ಯದ ಪ್ರತಿರೂಪದ ಚುನಾವಣೆಗಳು ಸಮಸ್ಯೆಗಳಿಗೆ ಪ್ರಧಾನವಾದಂಥ ಕಾರಣಗಳಾಗಿರುತ್ತವೆ. ಸಮೂಹ ಮಾಧ್ಯಮಗಳು ನ್ಯಾಯಸಮೃತವಾಗಿ ಕಾರ್ಯನಿರ್ವಹಿಸಿ ಅಂಬೇಢ್ರ್‌ ಅವರ ಪರಿಕಲ್ಪನೆಗೆ ಯಶಸ್ವನ್ನು ಒದಗಿಸಬಹುದೆಂದು ನಿರೀಕ್ಷಿಸಲಾಗಿದೆ.

ಗಾಂಧಿಜಿ ಅವರು ನಿಜವಾದ ಪ್ರಜಾಪ್ರಭುತ್ವ ಅಥವಾ ಜನತಾ ಸ್ವರಾಜ್ಯವೂ ಎಂದಿಗೂ ಅಸತ್ಯ-ಹಿಂಸೆಗಳ ಮೂಲಕ ಬರಬಾರದು. ಇವನ್ನು ಉಪಯೋಗಿಸಿದರೆ ಸಹಜವಾಗಿಯೇ ಎಲ್ಲ ವಿರೋಧವನ್ನೂ ತುಳಿದ ಹಾಗೆ ಅಥವಾ ಅಳಿಸಿದ ಹಾಗೆ. ಅಂಥವರಿಂದ ವ್ಯಕ್ತಿ ಸ್ವಾತಂತ್ರ್ಯ ಸಿದ್ಧಿಸುವುದೇ? ವ್ಯಕ್ತಿ ಸ್ವಾತಂತ್ರ್ಯವು ಪರಿಮಾಣವಾಗಿ ಪ್ರಕಟವಾಗಲು ನಿರ್ದೋಷ ಶುದ್ಧಾತಿಶುದ್ಧ ಅಹಿಂಸೆಯ ಪ್ರಭುತ್ವವೇ ಆಗಬೇಕು ಎಂದಿದ್ದಾರೆ.

ಅಂಬೇಢ್ರ್‌ ಅವರ ಪ್ರಜಾಪ್ರಭುತ್ವ ಚಿಂತನೆಗಳಲ್ಲಿ ಉನ್ನತ ಮೌಲ್ಯಗಳಿಗೆ ಮುಕ್ತ ಅವಕಾಶಗಳು ಇರುತ್ತದೆ. ಹಾಗೆಯೇ ಆ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡಾಗ ಮಾತ್ರ ಪ್ರಜಾಪ್ರಭುತ್ವವು ಯಶಸ್ವಿಯಾಗುತ್ತದೆ. ಅವರ ಇಡೀ ಪ್ರಜಾಪ್ರಭುತ್ವದ ಪರಿಕಲ್ಪನೆಯಲ್ಲಿ ವ್ಯಕ್ತಿಯ ವಿಕಾಸಕ್ಕೆ ಅವಕಾಶವನ್ನು ಕೊಟ್ಟಿದ್ದ ಹಾಗೂ ಮೂಲಭೂತ ಹಕ್ಕಾಗಳನ್ನು ಪ್ರಚೆಗಳು ಸರಿಯಾದ ರೀತಿಯಲ್ಲಿ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಮೂಲಕ ಸಮಾಜದಲ್ಲಿ ನ್ಯಾಯ ಸಾಫ್ಟ್‌ಪನೆಯಾಗುವ ಅಂಶವೇ ಹೆಚ್ಚು ವ್ಯಕ್ತವಾಗುತ್ತದೆ.

ಗಾಂಧೀಜಿ ಅವರು ಅತ್ಯಧಿಕ ಜನರ ಅತ್ಯಧಿಕ ಹಿತ ಎಂಬ ಸಿದ್ಧಾಂತವನ್ನು ನಾನು ಒಮ್ಮೆಪುದಿಲ್ಲ. ಈ ಮಾತನ್ನು ಸುರಿದರೆ, ಶೇಕಡಾ 51ರಷ್ಟರ ಹಿತ ಎಂದುಕೊಂಡಿದ್ದಕ್ಕಾಗಿ ಶೇಕಡಾ 49ರ ಹಿತವನ್ನು ಬಲಿಕೊಡಬೇಕು ಎಂದು ಅರ್ಥ. ಇದು ಹೃದಯಹೀನ ಸಿದ್ಧಾಂತ. ಮಾನವ ಜಾತಿಗೆ ಬಹಳ ಕ್ಷೋಭೇಮಾಡಿದೆ. ನಿಜವಾದ ಗಂಭೀರ ಮಾನವೀಯ ಸಿದ್ಧಾಂತ- ಸಮಸ್ತರ ಅತ್ಯಧಿಕ ಹಿತ. ಅತ್ಯಧಿಕ ಸ್ವಾರ್ಥತ್ವಾಗವಿಲ್ಲದೆ ಇದನ್ನು ಸಾಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಅಂಬೇಷ್ಟರ್ ಅವರು 1950ನೇ ಜನವರಿ 26 ರಂದು ಸಂವಿಧಾನ ರಚನಾ ಸಫೇಯನ್ನು ಉದ್ದೇಶಿಸಿ ನಾವು ಇಂದು ಒಂದು ರೀತಿಯ ದ್ವಾಂದ್ವತ್ವಕೆ ಜೀವನಕ್ಕೆ ಕಾಲಿಡುತ್ತಿದ್ದೇವೆ. ನಾವೆಲ್ಲರೂ ಒಬ್ಬ ವ್ಯಕ್ತಿ, ಒಂದು ಮತ ಮತ್ತು ಆ ಮತಕ್ಕೆ ಒಂದೇ ಮೌಲ್ಯ ಎಂಬ ತತ್ವದ ಅಡಿಯಲ್ಲಿ ರಾಜಕೀಯ ಪ್ರಜಾಪ್ರಭುತ್ವದಿಂದ ಸಂತೃಪ್ತರಾಗಿ ಸಮಾನತೆಯನ್ನು ಸಾಧಿಸಿದ್ದೇವೆ ಎಂದು ಉಳಿಯಬಾರದು. ಆದರೆ, ಸಾಮಾಜಿಕ ಮತ್ತು ಆರ್ಥಿಕ ಜೀವನವು ಅಸಮಾನತೆಯಿಂದ ಕೂಡಿದೆ. ಆದ್ದರಿಂದ ಆದಷ್ಟು ಬೇಗ ಈ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಬೇಕು. ಇಲ್ಲಿದಿದ್ದರೆ ಯಾರು ಇದರಿಂದ ಅಸಮಾನತೆಗೆ ತುತ್ತಾಗಿದ್ದರೂ ಅವರು ನಾವು ಎನ್ನನ್ನು ಕಷ್ಟಪಟ್ಟಿ ರಾಜಕೀಯ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ್ದೇವೂ ಅದನ್ನು ಬುಡಮೇಲು ಮಾಡುತ್ತಾರೆ ಎಂದು ಭಾರತೀಯ ಪ್ರಜಾಪ್ರಭುತ್ವ ಕುರಿತು ನೀಡಿರುವ ಎಚ್ಚರಿಕೆಯ ಮಾತುಗಳು ಇಂದಿಗೂ ಹೆಚ್ಚು ಪ್ರಸ್ತುತವನ್ನಿಸಿರುತ್ತವೆ.

ಬಹುಜನರ ಪ್ರಭುತ್ವಕ್ಕೆ ಬಹಳ ಪರಿಮಿತ ವ್ಯಾಪ್ತಿಯಿದೆ. ಹಲವು ಹತ್ತು ವಿವರಗಳಲ್ಲಿ ಬಹುಜನರ ಮಾತಿನಂತೆ ನಡೆಯಬೇಕು. ಬಹುಜನರು ಏನೇ ತೀಮಾನ ಮಾಡಲೀ ಅದರಂತೆ ನಡೆಯಬೇಕು ಎಂದರೆ; ಗುಲಾಮಿಗಿರಿ ಆಗುತ್ತದೆ. ಪ್ರಜಾಪ್ರಭುತ್ವದಲ್ಲಿ ಜನರು ಕುರಿಗಳಾಗಬಾರದು. ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಯ ವಿಚಾರ ಸ್ವಾತಂತ್ರ್ಯ ಕರ್ಮ ಸ್ವಾತಂತ್ರ್ಯಗಳನ್ನು ಎಚ್ಚರಿಸಿದಂದ ಕಾಯಬೇಕು. ಅಂತರಾತ್ಮದ ವಿಷಯಗಳ ಬಹುಸಂಖ್ಯೆಯ ನ್ಯಾಯಕ್ಕೆ ಎಡೆಯೇ ಇಲ್ಲ ಎಂದು ಗಾಂಧೀಜಿ ಅವರು ಹೇಳಿಕೆಯನ್ನು ನೀಡಿದ್ದಾರೆ.

ಸಾಮಾಜಿಕ ಮತ್ತು ಆರ್ಥಿಕ ಪ್ರಜಾತಂತ್ರವು ರಾಜಕೀಯ ಪ್ರಜಾಪ್ರಭುತ್ವದ ನರನಾಡಿಗಳಿಂದಂತೆ. ಮೂಲಭೂತ ಹಕ್ಕುಗಳು ಸಂವಿಧಾನದ ಪೀಠಿಕೆಯ ಅಡಿಗಲ್ಲುಗಳು. ಪೀಠಿಕೆಯು ಸಂವಿಧಾನ ತನ್ನ ಆಧಾರ ಸ್ತಂಭವಾಗಿ ಸಮಾನತೆ, ಸ್ವಾತಂತ್ರ್ಯ ಮತ್ತು ಸೋದರತೆಗಳನ್ನು ಆಶ್ರಯಿಸುತ್ತದೆ. ಸಂವಿಧಾನದ ಈ ಮಹತ್ವದ ಉದ್ದೇಶಗಳನ್ನು ಮೂಲಭೂತ ಹಕ್ಕುಗಳು ಈಡೆರಿಸುತ್ತವೆ. ನಮಗೆ ದೊರೆತ ರಾಜಕೀಯ ಪ್ರಜಾಪ್ರಭುತ್ವಕ್ಕೆ ಆಧಾರವಾಗಿ ಆರ್ಥಿಕ ಪ್ರಜಾಪ್ರಭುತ್ವವನ್ನು ಏರ್ಪಡಿಸಿಕೊಳ್ಳಬೇಕು. ಆರ್ಥಿಕ ಪ್ರಜಾಪ್ರಭುತ್ವದ ಬುನಾದಿ ಇಲ್ಲದೆ ಹೋದರೆ, ರಾಜಕೀಯ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ.

ಸಾಮಾಜಿಕ ಪ್ರಜಾಪ್ರಭುತ್ವವೆಂದರೆ; ಅದೊಂದು ಜೀವನ ಪದ್ಧತಿ. ಸ್ವಾತಂತ್ರ್ಯ ಸಮಾನತೆ ಮತ್ತು ಸೋದರತೆಯನ್ನು ಜೀವನ ತತ್ವವನ್ನಾಗಿ ಮಾಡಿಕೊಂಡ ಕ್ರಮ. ಅದೊಂದು ಶ್ರೀನೀತಿ ಸಂಗಮ ಒಂದರಿಂದ ಇನ್ನೊಂದು ವಿಚ್ಛೇದನಗೊಂಡರೆ ಪ್ರಜಾತಂತ್ರದ ಉದ್ದೇಶವೇ ಕಮರಿದಂತೆ. ಏಕೆಂದರೆ ಒಂದಕ್ಕೆ ಇನ್ನೊಂದು ಹೂರಕ. ಅವುಗಳನ್ನು ಪ್ರತ್ಯೇಕಿಸಲು ಪ್ರಯತ್ನಿಸಿದರೆ ಪ್ರಜಾಪ್ರಭುತ್ವದ ಉದ್ದೇಶವೇ ವಿಫಲವಾಗುತ್ತದೆ. ಸ್ವಾತಂತ್ರ್ಯವನ್ನು ಸಮಾನತೆಯಿಂದ ಬೇರೆಡಿಸುವಂತಿಲ್ಲ. ಹಾಗೆಯೇ ಸ್ವಾತಂತ್ರ್ಯ ಮತ್ತು ಸಮಾನತೆ ಇವುಗಳನ್ನು ಸೋದರತೆಯಿಂದ ಬೇರೆಡಿಸುವಂತಿಲ್ಲ. ಎಲ್ಲಿ ಸಮಾನತೆ ಇರುವುದಿಲ್ಲವೇ ಅಲ್ಲಿ ಸ್ವಾತಂತ್ರ್ಯ ಎನ್ನುವುದು ಬಹುಸಂಖ್ಯಾತರ ಮೇಲೆ ಅಲ್ಲಸಂಖ್ಯಾತರು ನಡೆಸುವ ಅಧಿಕಾರ ಆಗುತ್ತದೆ. ಸ್ವಾತಂತ್ರ್ಯ ಇಲ್ಲದ ಸಮಾನತೆಯು ವೃತ್ತಿತ್ವನ್ನು ನಾಶಗೊಳಿಸುತ್ತದೆ. ಸೋದರತೆ ಇಲ್ಲದ ಸಮಾನತೆ ಮತ್ತು ಸ್ವಾತಂತ್ರ್ಯವು ಸುಸೂತ್ರವಾಗಿ ನಡೆಯುವಂತಿಲ್ಲ. ಆಗ ಅವುಗಳನ್ನು ಅನುಸ್ಯಾನಗೊಳಿಸಲು ಬಲಪ್ರಯೋಗವು ಅಗತ್ಯವಾಗುತ್ತದೆ.

ಆದ್ದರಿಂದ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳು ಹಾಗೆಯೇ ಉಳಿದಿವೆ. ಭಾರತದಲ್ಲಿ ಮುಂಬರುವ ಸ್ವತಂತ್ರ ಸರಕಾರವು ನನ್ನ ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡಿದರೆ, ಇನ್ನು ಕೇವಲ 20 ವರ್ಷಗಳಲ್ಲಿ ಆದರ್ಥ ಸಮಾಜ ಮತ್ತು ಪ್ರಭುತ್ವ ಭಾರತವು ನಿರ್ಮಾಣವಾಗುವುದರ ಜೊತೆಗೆ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಗಳು ಸ್ಥಾಪನೆಯಾಗುತ್ತವೆ ಎಂದಿದ್ದರು. ಅಂಬೇಡ್ಕರ್ ಅವರ ಈ ಎಚ್ಚರಿಕೆಯ ಮಾತುಗಳಾದ *If Democracy fails in this land, the result will be rebellion, anarchy and communism* ಇದು ನಿರಂತರವಾಗಿ ಮತದಾರರಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಪ್ರಜಾಪ್ರಭುತ್ವದ ಅರಿವನ್ನುಂಟು ಮಾಡಲಿ.

ಗಾಂಧಿಜಿ ಅವರು ಪ್ರಜಾತಂತ್ರದಲ್ಲಿ ಅಹಿಂಸೆ ಅರ್ಥಂತ ಪ್ರಧಾನವಾದಂಥ ವಿಚಾರವಾಗಿರುತ್ತದೆ. ಆದ್ದರಿಂದಲೇ ಅದಿಲ್ಲದೇ ಪ್ರಜಾತಂತ್ರವಿಲ್ಲ ಎಂದು ಹೇಳಿದವರು. ಅಹಿಂಸಾ ಶಾಸ್ತ್ರವೇಂದೇ ಪರಿಶುದ್ಧ ಪ್ರಜಾತಂತ್ರಕ್ಕೆ ಕರೆದೊಯ್ಯಬಲ್ಲದು. ನಿಜವಾದ ಪ್ರಜಾರಾಜ್ಯ ಅಥವಾ ಜನ ಸಮೂಹದ ಸ್ವರಾಜ್ಯ ಅಸತ್ಯದ ಹಾಗೂ ಹಿಂಸೆಯ ಮಾರ್ಗದಲ್ಲಿ ಎಂದೂ ಬರಲಾರದು. ಅಸ್ವಲಿತವಾ ಅಹಿಂಸೆಯ ಆಡಳಿತದಲ್ಲಿ ಮಾತ್ರ ವ್ಯಕ್ತಿ ಸ್ವಾತಂತ್ರ್ಯವು ಸಂಪೂರ್ಣವಾಗಿ ಅರಳಬಲ್ಲದು. ಹಾಗೆಯೇ, ಪ್ರಜಾತಂತ್ರ ಮತ್ತು ಹಿಂಸೆಯೂ ಒಟ್ಟಿಗೆ ಹೋಗಲಾರವು. ನನ್ನ ದೃಷ್ಟಿಯಲ್ಲಿ ಸ್ವರಾಜ್ಯಕ್ಕೆ ಬೇಕಾದ ತರಬೇತಿ ಒಂದೇ ಒಂದು. ಇಡೀ ಜಗತ್ತಿನ ಎದುರು ನಿಂತು ನಮ್ಮನ್ನು ನಾವು ರಕ್ಷಿಸಿಲೊಳ್ಳುವ ಸಾಮರ್ಥ್ಯ. ಒಳ್ಳೆಯ ಸ್ವಯಾಮಾಡಳಿತಕ್ಕೆ ಬದಲಿ ಅಲ್ಲ ಎಂದು ಗಾಂಧಿಜಿ ಅವರ ವಾದವಾಗಿರುತ್ತದೆ.

ಗಾಂಧಿಜಿ ಅವರು ಆಧುನಿಕ ರಾಜ್ಯದ ಪರಿಕಲ್ಪನೆಯನ್ನು ಪ್ರಬಲವಾಗಿ ವಿರೋಧಿಸುತ್ತಾ; ಇದು ಹೆಚ್ಚು ಅಧಿಕಾರ ಕೇಂದ್ರೀಕೃತವಾದ ನೌಕರಶಾಹಿ ವ್ಯವಸ್ಥೆಯಿಂದ ಹೂಡಿರುವ ವ್ಯವಸ್ಥೆಯಾಗಿದೆ ಎಂದಿದ್ದಾರೆ.

ರಾಜ್ಯ ಅಧಿಕಾರದ ಏಕಸ್ವಾಮ್ಯಕ್ಕೆ ಕಾರಣವಾಗುತ್ತದೆ. ಇದಕ್ಕೆ ಬದಲಾಗಿ ರಾಜ್ಯವು ಕೆಳಸ್ತರದಲ್ಲಿನ ಜನರ ಕಲ್ಯಾಣವನ್ನು ಕಾಪಾಡುವ ಕಡೆಗೆ ಹೆಚ್ಚು ಕೇಂದ್ರೀಕೃತವಾಗಿರಬೇಕೆಂಬ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಗಾಂಥಿಜಿ ಅವರು ಅಧಿಕಾರ ಎಂಬುದು ಸಮಾಜ ಮತ್ತು ರಾಜ್ಯಗಳೆರಡರಲ್ಲೂ ವಿಕೇಂದ್ರೀಕೃತವಾಗಿ ಹಂಚಿಕೆ ಆಗಬೇಕು ಎಂದಿದ್ದಾರೆ. ಒಂದು ವೇಳೆ ಜನತೆಯಲ್ಲಿ ಅಧಿಕಾರವೂ ವಿಕೇಂದ್ರೀಕರಣಗೊಳ್ಳಿದ್ದಲ್ಲಿ ಅಧ್ಯನಿಕ ರಾಜ್ಯ ವ್ಯವಸ್ಥೆಯಲ್ಲಿ ನಿಜವಾದಂಥ ಪ್ರಜಾಪ್ರಭುತ್ವವನ್ನು ಕಾಣಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಗಾಂಥಿಜಿ ಅವರು ವ್ಯಕ್ತಪಡಿಸಿದ್ದಾರೆ.

ಗಾಂಥಿಜಿ ಅವರ ಪ್ರಕಾರ ನಿಜವಾದಂಥ ಪ್ರಜಾಪ್ರಭುತ್ವವೆಂದರೆ; ಯಾವುದೇ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯೂ ಪ್ರಾಬಲ್ಯತೆಯಿಂದ ಮುಕ್ತವಾಗಿರುವ ಸಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯಾಗಿದ್ದು. ಇಲ್ಲಿ ಪ್ರಜೆಯೂ ಸಹ ಎಲ್ಲಾ ರೀತಿಯಲ್ಲಿ ಸಮಾನ ಪ್ರಾತಿನಿಧಿತೆಯನ್ನು ಹೊಂದಿಸಬಾಗಿರುತ್ತಾನೆ. ಗಾಂಥಿಜಿ ಅವರು ತಮ್ಮ ಆದಶ್ರೋ ರಾಜ್ಯದ ಸ್ವರಾಜ್ಯದಲ್ಲಿ ಅಧಿಕಾರ ವಿಕೇಂದ್ರೀಕರಣ ಅನಿವಾಯವೇ ಆಗುತ್ತದೆ. ಏಕೆಂದರೆ, ಕೇಂದ್ರೀಕರಣ ವ್ಯವಸ್ಥೆಯು ಅಹಿಂಸಾತ್ಮಕ ಸಮಾಜದ ರಚನೆಗೆ ಸರಿಹೊಂದುವುದಿಲ್ಲ. ಇಪ್ರೋತ್ಸ್ವ ಅಧಿಕಾರದ ಕೇಂದ್ರ ಇರುವುದು ನವದೆಹಲಿ ಅಥವಾ ಹೊಲ್ಲಿತಾ ಅಥವಾ ಮುಂಬಾಯಿ ನಗರಗಳಲ್ಲಿ ಅದನ್ನು ಭಾರತದ ಲಕ್ಷಣತರ ಹಳ್ಳಿಗಳಿಗೆ ಹಂಚಿ ಬಿಡುವುದು ನನ್ನ ಇಚ್ಛೆ ಎಂದು ಗಾಂಥಿಜಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ. ಹೀಗೆ, ಅಧಿಕಾರದ ವಿಕೇಂದ್ರೀಕರಣವಾದಾಗ ಮಾತ್ರ, ಸ್ವತೇವ ಗ್ರಾಮ ಪಂಚಾಯಿತಿಗಳು ರೂಪಗೊಳ್ಳಬೇಕಾಗುತ್ತದೆ. ಅಂದರೆ, ಪಂಚಾಯಿತಿಗೆ ಒಂದು ಪೂರ್ವ ಪರಿಮಳವಿದೆ. ಭಾರತದ ಅಸಂಖ್ಯೆ ಗ್ರಾಮಗಳು ನಡೆಯುತ್ತಿದ್ದಂಥ ರೀತಿಯಲ್ಲಿ ಅದು ತೋರಿಸುತ್ತದೆ. ಸ್ವಾತಂತ್ರ್ಯದ ಬುಡದಲ್ಲಿ ಆರಂಭವಾಗಬೇಕು. ಪ್ರತಿಯೊಂದು ಹಳ್ಳಿಯೂ ಸ್ವಸಾಮಧ್ಯ ಪಡೆದಿರಬೇಕು. ಪಂಚಾಯಿತಿಗಳ ಅಧಿಕಾರ ಎಷ್ಟೇಷ್ಟು ಹೆಚ್ಚುವುದೋ ಅಷ್ಟೇ ಜನರಿಗೆ ಒಳ್ಳೆಯದು. ಪಂಚಾಯಿತಿಗಳು ಪರಿಣಾಮಕಾರಿ ಹಾಗೂ ದಕ್ಷವಾಗಬೇಕಾದೆ, ಜನರ ಶೀಕ್ಷಣದ ಮಟ್ಟವನ್ನು ಸಾಕಷ್ಟು ಹೆಚ್ಚಿಸಬೇಕು. ಜನತೆಯ ಸೈನಿಕ ಶಕ್ತಿ ಹೆಚ್ಚುವುದಲ್ಲ. ನೀತಿಶಕ್ತಿ ಹೆಚ್ಚುತ್ತದೆ ಎಂದು ಉಹಿಸುತ್ತೇನೆ ಎಂದು ಗಾಂಥಿಜಿ ಅವರು ಹೇಳಿದ್ದಾರೆ.

ಗಾಂಥಿಜಿ ಅವರು ಸಂಸದೀಯ ಆಡಳಿತ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದರು. ಆ ಕಾರಣವಾಗಿಯೇ, ಅವರು ವಯಸ್ಕರಾದ ಜನರ ಸಮೃದ್ಧಿಯನ್ನು ಬಹುಮತದಿಂದ ಪಡೆದು ನಡೆಸುವ ಭಾರತ ಸರ್ಕಾರವನ್ನು ಒಪ್ಪಿದ್ದವರು. ವಯಸ್ಕರ ಮತದಾನಕ್ಕೆ ಒಲೀದವನು ನಾನು. ವಯಸ್ಕರ ಮತದಾನ ಅನೇಕ ಕಾರಣಗಳಿಗೆ ಅಗತ್ಯ. ಮತದಾರರು ಉಮೇದುದಾರರ ವಿಚಾರಗಳನ್ನು ಪರಿಗಣಿಸಬೇಕೇ ವಿನಾಃ ಪಕ್ಷವನ್ನಲ್ಲ. ಉಮೇದುವಾರರ ವಿಚಾರಗಳಿಗಿಂತಲೂ ಚಾರಿತ್ರ್ಯವೇ ಹೆಚ್ಚು ಗಣನೀಯವಾಗಬೇಕು.

ಶಾಸಕರು ಮತದಾರರಿಗೆ ಮಾರ್ಗದರ್ಶಿಗಳ ಎಂದು ಭಾವಿಸುವುದು ಒಂದು ಭ್ರಮೆ, ಶಾಸಕರು ಸೇವಕರು, ಜನರು ಒಡೆಯರು ಎಂಬುದು ಗಾಂಥಿಜಿ ಅವರ ಚಿಂತನೆಯೇ ಆಗಿರುತ್ತದೆ.

ಒಂದು ಪ್ರಾಂತ್ಯದಲ್ಲಿ, ಇನ್ನೊರ್ಚನೆಯಲ್ಲಿ ಮಂದಿ ಶಾಸಕರನ್ನು ಯಾವುದೇ ಲಗಾಮು ಇಲ್ಲದೇ ಕಳಬಿ ಬಿಟ್ಟಬಿಟ್ಟಲ್ಲಿ ಅವರು ಅತ್ಯಂತ ಕಟ್ಟಿ ಹೋಗ್ಗಾ ಮಾರಿ ಆಗುತ್ತಾರೆ ಎನ್ನುವುದು ನನ್ನ ಅಭಿಪ್ರಾಯ ಎಂದು ಗಾಂಥಿಜಿ ಅವರು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಜನತಾವಾಣಿಯೇ ದೇವರ ವಾಣಿ. ಪ್ರಜಾತಂತ್ರದ ನಿಜವಾದ ಭಾವನೆಯನ್ನು ಬೆಳೆಸಿಕೊಳ್ಳಲು ನಾವು ಬಯಸಿದರೆ ಅಸಹಿತ್ತಾಗಿರಬಾರದು. ಬಹುಮತದ ಆಳ್ವಿಕೆ ಎಂದರೆ, ಒಬ್ಬನೇ ವ್ಯಕ್ತಿಯ ಅಭಿಪ್ರಾಯ ಒಳ್ಳಿಯದಾಗಿದ್ದರೂ, ಅದನ್ನು ತುಳಿಯಬೇಕು ಎಂದಲ್ಲ. ವ್ಯಕ್ತಿಯ ಅಭಿಪ್ರಾಯ ಶೈಕ್ಷಣಿಕಾಗಿದ್ದಲ್ಲಿ ಅದಕ್ಕೆ ಅನೇಕರ ಅಭಿಪ್ರಾಯಕ್ಕಿಂತ ಹೆಚ್ಚಿನ ಶೋಕ ಇರಬೇಕು. ಇದೇ ನಿಜವಾದ ಪ್ರಜಾತಂತ್ರ ಎಂದಿದ್ದಾರೆ ಗಾಂಥಿಜಿ.

ಗಾಂಥಿಜಿ ಅವರು ಪ್ರಜಾಪ್ರಭುತ್ವವಾದಿಗಳಾಗಿದ್ದರೂ ಸಹ ಪಾಶ್ಚಿಮಾತ್ಯ ರಾಷ್ಟ್ರವಾದ ಬ್ರಿಟನ್ ದೇಶದ ಸಂಸದೀಯ ಸರ್ಕಾರವನ್ನು ಪ್ರಮಿರವಾಗಿ ಟೀಕೆಸಿದವರು. ಬ್ರಿಟನ್ ಸಂಸತ್ತಿನ ಸದಸ್ಯರಿಗೆ ಜನತೆಯ ಬಗೆಗೆ ಯಾವ ಕಳಕಳಿಯೂ ಇಲ್ಲದ ಕಾರಣ ಅದನ್ನು ಮಾತಾನಾಡುವ ಅಂಗಡಿ ಎಂದು ಕರೆದಿದ್ದಾರೆ. ಸಂಸತ್ತಿನ ಸದಸ್ಯರು ಪ್ರಥಾನಮಂತ್ರಿಗೆ ಎಲ್ಲಾ ರೀತಿಯ ನೇರವನ್ನು ನೀಡುತ್ತಾರೆ. ಅವರು ಸ್ವಾತ್ಮಿಕಾಗಳಾಗಿರುತ್ತಾರೆ. ಆದ್ದರಿಂದ ಅಲ್ಲಿ ಪ್ರಜಾಪ್ರಭುತ್ವವಿದ್ದರೂ ಕೂಡ ಅಳುವ ರಾಜಕೀಯ ಪಕ್ಷವು ಇತರರನ್ನು ಶೋಷಿಸುತ್ತದೆ. ಬ್ರಿಟನ್ನಿನಲ್ಲಿ ರಾಜಕೀಯ ಅಧಿಕಾರ ಇರಬಹುದು. ಆದರೆ, ಸ್ವರಾಜ್ಯ ಎನ್ನುವುದು ಇಲ್ಲ ಎಂದು ಗಾಂಥಿಜಿ ಅವರು ಹೇಳಿದ್ದಾರೆ.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿರುವ ಪ್ರಜಾಪ್ರಭುತ್ವವು ಸಾಮ್ರಾಜ್ಯಶಾಂತಿ ಮತ್ತು ಬಂಡವಾಳಶಾಂತಿಗಳಿಗೆ ಹೆಚ್ಚಿನ ರೀತಿಯಲ್ಲಿ ಮಾನ್ಯತೆಯನ್ನು ಕೊಟ್ಟಿರುತ್ತಾರೆ. ಇವೆರಡೂ ಸಹ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದಗಳಾಗಿವೆ. ಅಲ್ಲಿ ಬಡವರ ಶೋಷಣೆಯು ಮುಂದುವರೆಯುತ್ತಿದೆ. ಆದ್ದರಿಂದ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿರುವ ಪ್ರಜಾಪ್ರಭುತ್ವವು ಹೆಸರಿಗೆ ಮಾತ್ರ ಇದ್ದು, ಸರ್ಕಾರಿಕಾರ್ತವೇ ಅಸ್ಥಿತ್ವದಲ್ಲಿರುತ್ತದೆ. ಆದ ಕಾರಣ ಪಾಶ್ಚಿಮಾತ್ಯ ರಾಷ್ಟ್ರ ಮಾದರಿಯ ಪ್ರಜಾಪ್ರಭುತ್ವವನ್ನು ನಾವು ಅನುಸರಿಸುವ ಅಗತ್ಯವೇ ಇಲ್ಲವೆಂದು ಗಾಂಥಿಜಿ ಅವರ ಪ್ರಬಲವಾದಂಥ ಪ್ರತಿಪಾದನೆಯಾಗಿರುತ್ತದೆ.

ಗಾಂಥಿಜಿ ಅವರು ಪ್ರಜಾಪ್ರಭುತ್ವದಲ್ಲಿ ಬಹುಸಂಖ್ಯಾತರು ಆಡಳಿತವನ್ನು ನಡೆಸುತ್ತಾರೆ. ಆದರೆ, ಅವರು ಅಲ್ಲಸಂಖ್ಯಾತರನ್ನು ಕಡೆಗೆನೀಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರ ಸರ್ಕಾರವಾಗಿರಬೇಕೇ ಹೊರತು ಕೇವಲ ಬಹುಸಂಖ್ಯಾತರ ಸರ್ಕಾರವಾಗಿರುತ್ತದೆ. ಅಲ್ಲಸಂಖ್ಯಾತರನ್ನು ಬಹುಸಂಖ್ಯಾತರ ಅಭಿಪ್ರಾಯಗಳನ್ನು ಒಪ್ಪಿಕೊಳ್ಳಲೇಬೇಕೆಂದು ಬಲತಾರ ಮಾಡುವುದು ತಪ್ಪಾಗಿತ್ತು. ಹಾಗೇ ಬಹುಸಂಖ್ಯಾತರ ಹಿತಕ್ಕೂ ಧಕ್ಕೆಯಂಟಾಗಬಾರದು. ಎಲ್ಲರ ಹಿತವನ್ನು ಕಾಪಾಡುವ ಸರ್ಕಾರವೇ ಪರಿಸರಿಸಬೇಕು ಎಂದಿದ್ದಾರೆ.

ಬಹುಸಂಖ್ಯಾತರು ಗುಲಾಮಗಿರಿಯನ್ನು ಎತ್ತಿ ಹಿಡಿದ್ದಲ್ಲಿ ಅಲ್ಪಸಂಖ್ಯಾತರು ಅದನ್ನು ಒಟ್ಟಿಕೊಳ್ಳಬೇಕಾಗಿಲ್ಲ. ಪ್ರತಿಭಟನೆಯನ್ನು ಇಂಥ ಸಂದರ್ಭದಲ್ಲಿ ವ್ಯಕ್ತಪಡಿಸಲೇಬೇಕಾಗುತ್ತದೆ.

ಪ್ರಜಾಪ್ರಭುತ್ವದಲ್ಲಿ ಮತಗಳನ್ನು ತೂಕ ಮಾಡುವುದಿಲ್ಲ. ಕೇವಲ ಎಣಿಸಲಾಗಿರುತ್ತದೆ ಅಷ್ಟೇ. ಮತದ ಗುಣಮಟ್ಟವನ್ನು ನಾವು ಪರಿಗಣಿಸಬೇಕಾಗುತ್ತದೆ. ಬಹುಸಂಖ್ಯಾತರ ತೀವ್ರಾನಗಳೇ ಅಂತಿಮವಾಗಕೂಡದು. ಬಹುಸಂಖ್ಯಾತರು ತಮ್ಮ ಮಾಡಿದಾಗ ಅವುಗಳನ್ನು ತಿದ್ದುವುದು ಎಲ್ಲರ ಕರ್ತವ್ಯ. ಅದನ್ನು ಬಿಟ್ಟು ಬಹುಸಂಖ್ಯಾತರ ಅಭಿಪ್ರಾಯಗಳನ್ನು ಕುರುಡುರಂತೆ ಒಟ್ಟಿಕೊಳ್ಳುವುದು ಸರಿಯಲ್ಲ. ಗಾಂಧಿಜಿ ಅವರು ಹೇಳುವಂತೆ, ಪ್ರತಿಯೊಬ್ಬ ವ್ಯಕ್ತಿಯ ಅಭಿಪ್ರಾಯವೂ ಅಮೂಲ್ಯವಾದುದು ಎಂಬುದನ್ನು ಪ್ರಜಾಪ್ರಭುತ್ವ ಸರ್ಕಾರ ಎಂದೆಂದಿಗೂ ಮರೆಯಕೂಡದು.

ಭಾರತ ಹಳ್ಳಿಗಳ ದೇಶ. ಭಾರತದ ಬೆನ್ನೆಲುಬು ಹಳ್ಳಿಗಳು. ರಾಜಕೀಯ ಪ್ರಜ್ಞೆಯನ್ನು ಹಳ್ಳಿಗಳಲ್ಲಿ ಮೂಡಿಸಲು ಸರ್ಕಾರದ ಅಧಿಕಾರವನ್ನು ವಿಕೇಂದ್ರೀಕರಣ ಮಾಡಬೇಕು. ತಮ್ಮ ಆಡಳಿತವನ್ನು ತಾವೆ ನಡೆಸಿಕೊಂಡು ಹೋಗಲು ಬೇಕಾದ ವಾತಾವಾರಣವನ್ನು ಹಳ್ಳಿಗಳಿಗೆ ಕಲ್ಪಿಸುವುದು ಪ್ರಜಾಸತ್ತಾತ್ಮಕ ಸರ್ಕಾರದ ಆದ್ಯ ಕರ್ತವ್ಯವಾಗಿರುತ್ತದೆ. ಅಧಿಕಾರದ ವಿಕೇಂದ್ರೀಕರಣ ಹಾಗೂ ಆರ್ಥಿಕ ವಿಕೇಂದ್ರೀಕರಣವು ಆದಾಗ ಮಾತ್ರವೇ ಪ್ರಜಾಸತ್ತತೆಯು ಗ್ರಾಮ ಗ್ರಾಮಗಳಗೆ ತಲುಪುತ್ತದೆ. ಇದರಿಂದ ಸರ್ವರ ಹಿತಸಾಧ್ಯವಾಗುತ್ತದೆ.

ಸರ್ಕಾರದ ಒಂದು ತೊಡರು ಯಂತ್ರ ಅನೇಕರಿಗೆ ಅದು ಅರ್ಥವಾಗುವುದಿಲ್ಲ. ಪ್ರತಿಯೊಬ್ಬ ನಾಗರೀಕನೂ ತನ್ನ ರೀತಿಗಳಲ್ಲಿ ಸದ್ವಿಳಿದೆ, ಆದರೆ ಲಿಂಡಿತವಾಗಿಯೂ ಭರಿಸುತ್ತಾನೆ. ಇದು ಅವರಿಗೆ ತೀಳಿಯುವುದಿಲ್ಲ. ಹೀಗಾಗೆ ಆಯಾ ಸರ್ಕಾರದ ಪ್ರತಿಯೊಂದು ಕೃತಿಗೂ ನಾಗರಿಕನೂ ಹೊಣೆಗಾರನೇ. ಸರ್ಕಾರದ ಕೃತಿ ಸಹನೀಯವಾಗಿರುವವರೆಗೆ ಅದಕ್ಕೆ ಬೆಂಬಲಕೊಡಬೇಕಾದ್ದೇ. ಆದರೆ, ತನಗೂ ತನ್ನ ಜನಾಂಗಕ್ಕೂ ದುಃಖ ಕಾರಣವಾದಾಗ ಬೆಂಬಲಕೊಡದೇ ಹಿಂತೆಗೆದುಕೊಳ್ಳುವುದು ಅವನ ಕರ್ತವ್ಯ ಎಂದಿದ್ದಾರೆ ಗಾಂಧಿಜಿ. ಜೀವಾಳಕ್ಕೆ ಧಕ್ಕೆ ತಗಲದಿರುವಂಥ ಅಕ್ರಮಗಳನ್ನು ಕ್ರಮಲೋಪಗಳನ್ನು ಅನೇಕ ಸಂದರ್ಭಗಳನ್ನು ಸಹಿಸಿಕೊಳ್ಳುವುದು ಪ್ರಜೆಯ ಕರ್ತವ್ಯ. ಆದರೆ, ಅಸಹನೀಯ ಅಕ್ರಮವನ್ನು ಪ್ರತಿಭಟಿಸುವುದು ಪ್ರತಿಯೊಂದು ಜನಾಂಗಕ್ಕೂ ಪ್ರತಿಯೊಬ್ಬ ವ್ಯಕ್ತಿಗೂ ಒಂದು ಹಕ್ಕು ಎಂದಿದ್ದಾರೆ ಗಾಂಧಿಜಿ.

ಆಡಳಿತಗಾರರು, ರಾಜ್ಯಪಾಲರು, ಮಂತ್ರಿಗಳು ಇತ್ತಾದಿ ಜನ ಹೇಗೆ ನಡೆದುಕೊಳ್ಳಬೇಕು ಎಂಬ ಬಗೆಗೂ ಸಹ ಗಾಂಧಿಜಿ ಅವರು ತಮ್ಮ ವಿಚಾರಧಾರೆಗಳನ್ನು ಹೆಚ್ಚಿನ ರೀತಿಯಲ್ಲಿ ಬೆಳೆಸಿದ್ದಾರೆ. ಸ್ವದೇಶಿ, ಸ್ವಭಾಷೆಗಳ ಪ್ರೀತಿ, ಸರಳ ಜೀವನ, ಪ್ರಾಮಾಣೀಕತೆ, ರಾಗ-ದ್ವೇಷಗಳ ವಿಮುಕ್ತಿ, ವೈಯುಕ್ತಿಕ ಜೀವನಶುದ್ಧಿ. ಇಂದಿಗೆ ಗ್ರಾಮೋದ್ಯೋಗಗಳ ಬಗೆಗೆ ಅಭಿಮಾನ, ಭೇದ ಭಾವನೆ ಅಸ್ತುಶೀತೆಗಳಿಂದ ದೂರ, ಟೋಕಿಗಳ

ಬಗಗೆ ಸಹನೆ, ಸಾರ್ವಜನಿಕ ಹಣದ ಬಗಗೆ ಕಟ್ಟಿಚರ ಇಂಥ ಹಲವು ಹತ್ತು ನಿದೇಶನಗಳನ್ನು ನೀಡಿದ್ದರು. ಅಗಿನ್ನೂ ಅಧಿಕಾರವು ನಮ್ಮ ಭಾರತೀಯರ ಕೈಗೆ ಬರುವ ಸೂಚನೆ ಇತ್ತು. ಆಗಲೇ ಗಾಂಧಿಜಿ ಅವರು ಎಚ್ಚರಿಕೆಯನ್ನು ನೀಡಿದ್ದರು. ಈವಾಗ ಸ್ವರಾಜ್ಯವು ಬಂದು ಎಪ್ಪತ್ತು ವಸಂತಗಳನ್ನು ಕಳೆದಿದೆ. ಗಾಂಧಿಜಿ ಅವರು ಅಂದು ಏನೇನು ಸಂದೇಹಗಳನ್ನು ವೃತ್ತಪಡಿಸಿದ್ದರೋ, ಅವೆಲ್ಲವೂ ಹೂಡ ನಮ್ಮ ಉಹೆಗೂ ಮೀರಿ ನಿಜವಾಗಿತ್ತಿವೆ. ಭೃಷ್ಣಾಭಾರ, ದುರಾಡಳಿತ, ಸ್ವಜನ ಪ್ರಕ್ರಿಯಾತ, ಅಧಿಕಾರ ದಾಹ, ಜಾತೀಯತೆ, ಪ್ರಕ್ರಿಯಾತ ಹೊಲಸು, ಅಪ್ರಮಾಣೀಕ, ಅಸತ್ಯ, ಗೂಂಡಾಗಿರಿ ಎಲ್ಲವೂ ಜನತಂತ್ರವನ್ನು ರೋಗಿಸುವಾಗಿಸಿವೆ. ಹೀಗೆ, ನಮ್ಮ ಭಾರತ ದೇಶದ ಮಹಾನಾಯಕರಾದಂತಹ ಅಂಬೇಢರ್ ಮತ್ತು ಗಾಂಧಿಜಿ ಅವರು ಪ್ರತಿಪಾದಿಸಿದ್ದ ಪ್ರಜಾಪ್ರಭುತ್ವದ ಮಾದರಿ, ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಅವರು ರೂಪಿಸಿದ್ದ ಸಂವಿಧಾನಾತ್ಮಕ ಮತ್ತು ಅಹಿಂಸಾತ್ಮಕ ಮಹಾಗಳನ್ನು ಪ್ರಸ್ತುತ ಸಂದರ್ಭದಲ್ಲಿಯೂ ರೂಪಿಸಿ ಯಾವ ಜನಸಮುದಾಯಗಳಿಗೆ ಅನ್ಯಾಯ ಮತ್ತು ಅಸಮಾನತೆಯಾಗಿದ್ದರೋ ಆ ಸಮುದಾಯಗಳಿಗೆ ನ್ಯಾಯವನ್ನು ಮತ್ತು ಸಮಾನತೆಯನ್ನು ತರಲು ಸಾಧ್ಯವೆಂಬುದು ಈ ಲೇಖನದ ಪ್ರಥಾನ ಉದ್ದೇಶವೇ ಅಗಿರುತ್ತದೆ.

ಗ್ರಂಥಸೂಚಿ

1. ಡಾ.ಬಾಬಾಸಾಹೇಬ್ ಅಂಬೇಢರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಕುವೆಂಪು ಭಾಷಾ ಭಾರತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನಾರ್ಕಿಕ ಸರ್ಕಾರ, ಬೆಂಗಳೂರು, 2015
2. ಆಚಾರ್ಯ, ಕೆ.ಎಸ್, ಮಹಾತ್ಮ ಗಾಂಧಿಯವರ ಕಥೆ, ಸಾಹಿತ್ಯ ಮಂದಿರ ಪ್ರಕಾಶನ, ಬೆಂಗಳೂರು, 1991
3. ಷಣ್ಣಗಂ.ವಿ, ಆಧುನಿಕ ಭಾರತದ ನಿರ್ಮಾಪಕ ಡಾ.ಬಿ.ಆರ್.ಅಂಬೇಢರ್, ಬಹುಜನ್ ಸೋಷಿಯಲ್ ಫೌಂಡೇಷನ್, ಬೆಂಗಳೂರು, 2016
4. ಮನ್ನಪ್ಪ.ಎಸ್.ಮಾಳ್ಯ, ಒಬವೇಶ್ವರ ಮತ್ತು ಅಂಬೇಢರ್ ಚಿಂತನೆಗಳಲ್ಲಿ ಶಾಮಾಜಿಕ ನ್ಯಾಯ, ರಾಜ್ ಪ್ರಕಾಶನ, ಮೈಸೂರು, 2004
5. ರಾಚಪ್ಪಜಿ.ಎಂ. ಚಿಂತನ, ಜ್ಯೋತಿ ಪ್ರಕಾಶನ, ಮೈಸೂರು, 2011
6. ಜವರನಹಳ್ಳಿ ಮಲ್ಲೇಶ್, ರಾಜಕೀಯ ಚಿಂತಕರು, ಒಲವುಗಳು ಮತ್ತು ಪ್ರಕ್ರಿಯೆಗಳು, ಸುಮಾಖ್ ಪ್ರಕಾಶನ, ಬೆಂಗಳೂರು, 2006

7. ಖಾದಿ ಶಾಮಣ್ಣ, ಕನಾರ್ಚಿಕ ಸರ್ವೋದಯ ಸಾಹಿತ್ಯ ಸಮಿತಿ, ಬೆಂಗಳೂರು, 1973
8. ರಾಮಕೃಷ್ಣ.ಹೆಚ್.ಟಿ ಮತ್ತು ರಾಜು ಎಂ.ಆರ್, ರಾಜಕೀಯ ಚಿಂತನೆಗಳು, ಲಲಿತ ಪ್ರಕಾಶನ ಮೈಸೂರು, 1991
9. ಹಾಲಪ್ಪ, ರಾಜ್ ಶಾಸ್ತ್ರ, ಲಲಿತ ಪ್ರಕಾಶನ ಮೈಸೂರು, 2008
10. ಸುರೇಶ್, ಕೆ.ಜೆ., ರಾಜಕೀಯ ಸಿದ್ಧಾಂತ, 2000
11. ಬಂಗ್ ತಾಕುರ್ ದಾಸ್, ಗ್ರಾಮ ಸ್ವಾರಾಜ್ಯ ಬೆಂಗಳೂರು, ಕನಾರ್ಚಿಕ ಸರ್ವೋದಯ ಸಾಹಿತ್ಯ ಸಮಿತಿ, 1998
12. ದಳಪತ್ತಿ.ಎಂ.ಬಿ. ಮಹಾತ್ಮ ಗಾಂಧಿ ಮತ್ತು ಸ್ವರಾಜ್ಯ ಗಾಂಧಿಜಿ ಅವರ ರಾಜಕೀಯ ಚಿಂತನೆಯ ಒಂದು ಅಧ್ಯಯನ, ಕನಾರ್ಚಿಕ ವಿಶ್ವವಿದ್ಯಾಲಯ, ಧಾರವಾಡ, 2002
13. ಧರ್ಶರಥ, ಆರ್. ಗಾಂಧಿ ತತ್ತ್ವಶಾಸ್ತ್ರ ಪ್ರಸ್ತುತತ್ವ, ತಾರಾ ಪ್ರಿಯಂಗ್ ಪ್ರೇಸ್, ಮೈಸೂರು, 2006
14. ಪ್ರಣೇಶ್‌ರಾವ್, ಬಿ.ಆರ್. ಮಹಾತ್ಮ ಗಾಂಧಿ ಜೀವನ ಚರಿತ್ರೆ ಭಾರತಿ ಪ್ರಕಾಶನ, ಮೈಸೂರು, 1999